

ಹಂಪಿ ಟೈಮ್ಸ್

ಸಂಪಾದಕ: ಬಸವರಾಜ ಬಸವರಾಜ

EDITOR: BASAPUR BASAVARAJA

epaper.hampitimes.com | e-mail: hampitimes@gmail.com | M:94486 33038

ಸಂಪುಟ:02 ಸಂಚಿಕೆ: 208 ಪಿ.ಆರ್.ಜಿ.ಎಂ.:KARKAN/2023/88055

Volume:02 Issue: 208 PRGI No:KARKAN/2023/88055

HAMPI TIMES

ಕನ್ನಡ ದಿನಪತ್ರಿಕೆ

KANNADA DAILY

Reg.No.PMG/KA/NK/BLY/01/2024-2026

ವಿಜಯನಗರ
VIJAYANAGARA

20.02.2025
20.02.2025

ಗುರುವಾರ
Thursday

ಪುಟ:04
Page:04

ಬೆಲೆ:2
Rs:2

ಓದುಗರ ಬೆರಳ ತುದಿಗೆ ನಿಮ್ಮ ಬ್ರಾಂಡ್,
ನಿಮ್ಮ ವ್ಯವಹಾರ, ಸೇವೆ/ವಿಶೇಷ
ಕೊಡುಗೆಗಳನ್ನು ಹಂಪಿ ಟೈಮ್ಸ್ ಮೂಲಕ
ಹೆಚ್ಚು ಓದುಗರಿಗೆ ತಲುಪಿಸಿ.

1,10,000+

Digital E-PAPER READERS

No.1 HAMPI TIMES VIJAYANAGARA
LEADING District News Paper

Contact for Advertisements: 9448633038



ಶಾಲಾ ಶಿಕ್ಷಣ ಇಲಾಖೆ

ಗುರು: ಬ್ರಹ್ಮಾ ಗುರು: ವಿಷ್ಣು, ಗುರು: ದೇವೋ ಮಹೇಶ್ವರ: | ಗುರು: ಸಾಕ್ಷಾತ್ ಪರಬ್ರಹ್ಮ, ತನ್ನೆ ಶ್ರೀಗುರವೇ ನಮಃ ||

ಹಂಪಿ ಟೈಮ್ಸ್
ವಿಜಯನಗರದ ಹೆಮ್ಮೆ
ಕನ್ನಡ ದಿನಪತ್ರಿಕೆ



ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹೊಸಪೇಟೆ

ಹಂಪಿ ಟೈಮ್ಸ್ ಸಹಯೋಗ

TARGET

SSLC
VISION 625

SSLC ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ



ಸ.ಪ.ಪೂ.ಕಾಲೇಜ್ ಬಾಲಕಿಯರ ಪ್ರೌಢಶಾಲೆ,
ಹೊಸ ಅಮರಾವತಿ, ಹೊಸಪೇಟೆ

2025



ನಾನು ಬುದ್ಧಿಶಾಲಿ, ನಾನು ಸಾಧಿಸಬಲ್ಲೆ ! Dream Big, Study Hard, Achieve More!

ಇಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಷನ್ 625 ವಿಶೇಷ ಕಾರ್ಯಾಗಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಹೇಳಿಕೆ ತಾಲೂಕಿನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ

■ ಹಂಪಿ ಟೈಮ್ಸ್ ಹೊಸಪೇಟೆ
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ
ಈಬಾರಿ ವಿಶೇಷವಾಗಿ ಆದ್ಯತೆ
ನೀಡಲಾಗಿದ್ದು, ಅನೇಕ ಕಾರ್ಯ
ಕ್ರಮಗಳನ್ನು ಹಮ್ಮಿ ಕೊಂಡು
ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ
ಯನ್ನು ಇಮ್ಮಡಿಗೊಳಿಸಲಾಗಿದೆ.
ಈಗಾಗಲೇ ಮಕ್ಕಳಲ್ಲಿನ ಗೊಂದಲಗಳ
ನಿವಾರಣೆಗೆ ಫೋನ್ ಇನ್ ಕಾರ್ಯಕ್ರಮದ
ಮೂಲಕ ವಿದ್ಯಾರ್ಥಿಗಳ ಗೊಂದಲಗಳಿಗೆ
ಪರಿಹಾರ ಸೂಚಿಸಲಾಗಿದೆ. ಮತ್ತೊಂದು
ವಿನೂತನ ಮಾದರಿಯಲ್ಲಿ ಹಂಪಿ ಟೈಮ್ಸ್
ಸಹಯೋಗದೊಂದಿಗೆ ವಿಷನ್-625
ವಿಶೇಷ ಕಾರ್ಯಾಗಾರವನ್ನು ಫೆ.20 ರಂದು



ನಗರದ ಸ.ಪ.ಪೂ.ಕಾಲೇಜ್
ಬಾಲಕಿಯರ ಪ್ರೌಢಶಾಲೆ
ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ
ಎಂದು ಕ್ಷೇತ್ರಶಿಕ್ಷಣಾಧಿಕಾರಿ
ಎಂ.ಚನ್ನಬಸಪ್ಪ ತಿಳಿಸಿದ್ದಾರೆ.
ಮುಖ್ಯಶಿಕ್ಷಕರು ಮತ್ತು ಸಹಶಿಕ್ಷಕರ
ಸಹಕಾರದಿಂದ ಕಲಿಕೆಯಲ್ಲಿ
ಆತ್ಮತಂತ್ರ ಹಿಂದುಳಿದ ಮಕ್ಕಳಿಗೆ ಬೆಳಗ್ಗೆ ಮತ್ತು
ರಾತ್ರಿ ವಿಶೇಷ ತರಗತಿಗಳನ್ನು ಅಚ್ಚುಕಟ್ಟಾಗಿ
ನಡೆಸಲಾಗುತ್ತಿದೆ. ಈ ಬಾರಿ ಎಸ್ಸೆಸ್ಸೆಲ್ಸಿ
ಫಲಿತಾಂಶ ಹೆಚ್ಚಳಗೊಳಿಸಲು ಶಿಕ್ಷಕರ
ಅವಿರತವಾಗಿ ಶ್ರಮಿಸುತ್ತಿದ್ದಾರೆ. ಪಾಲಕರು
ತಮ್ಮ ಮಕ್ಕಳ ಬಗ್ಗೆ ಈ ಸಂದರ್ಭದಲ್ಲಿ
ಹೆಚ್ಚಿನ ಕಾಳಜಿವಹಿಸಬೇಕು ಎಂದರು.

ಹರಪನಹಳ್ಳಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ

■ ಹಂಪಿ ಟೈಮ್ಸ್ ಹರಪನಹಳ್ಳಿ
ತಾಲೂಕಿನ ತೆಲಗಿ ಹೋಬಳಿಯ
220/66/11 ಕೆ.ವಿ ವಿದ್ಯುತ್ ಸ್ವೀಕರಣಾ
ಕೇಂದ್ರ, ನೀಲಗುಂದ ಮತ್ತು 66/11
ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, ತೆಲಗಿ,
ನೀಲಗುಂದ, ಹಲವಾಗಲು, ಪೂಣಭಘಟ್ಟ,
ಉಚ್ಚಂಗಿದುರ್ಗ, ಕುರುಬರಹಳ್ಳಿ, ಅರಸೀಕೆರೆ
ಗ್ರಾಮಗಳಲ್ಲಿ ತುರ್ತು ನಿರ್ವಹಣಾ
ಕಾಮಗಾರಿಯನ್ನು ಕೆ.ಪಿ.ಟಿ.ಸಿ.ಎಲ್
ವತಿಯಿಂದ ಹಮ್ಮಿಕೊಂಡಿರುವುದರಿಂದ
ಎ.20 ರಂದು ವಿದ್ಯುತ್ ವ್ಯತ್ಯಯವಾಗಲಿದೆ
ಎಂದು ತಿಳಿಸಿದ್ದಾರೆ.
ತೆಲಗಿ ಹೋಬಳಿಯ ತೆಲಗಿ, ಗುಂಡಗತ್ತಿ,
ಯಡಹಳ್ಳಿ, ರಾಗಿಮಸಾಲವಾಡ, ಕಡತಿ,
ಶಿಂಗ್ರಿಹಳ್ಳಿ, ಚಿರಸ್ತಹಳ್ಳಿ, ಹಲವಾಗಲು
ನಿಟ್ಟೂರು, ಕುಂಚೂರು, ಹಲವಾಗಲು
ನೀಲಗುಂದ ನೀಲಗುಂದ &
ಕೆ.ಕಲ್ಲಹಳ್ಳಿ, ಪೂಣಭಘಟ್ಟ ಅರಸೀಕೆರೆ,

ಕಂಚಿಕೆರೆ, ಲಕ್ಷ್ಮೀಪುರ, ಪೂಣಭಘಟ್ಟ,
ಹೊಸಕೋಟೆ, ತೊಡೂರು, ನಿಚ್ಚವನಹಳ್ಳಿ,
ಉಚ್ಚಂಗಿದುರ್ಗ ಉಚ್ಚಂಗಿದುರ್ಗ,
ಅಣಜಿಕೆರೆ, ಚಟ್ಟಹಳ್ಳಿ, ಹೀರೇಮೇಗಳೇರಿ,
ಕುರುಬರಹಳ್ಳಿ ದುಗ್ಗಾವತಿ ಅರಸೀಕೆರೆ,
ಅರಸೀಕೆರೆ, ನಿಚ್ಚವನಹಳ್ಳಿ, ಕಡಬಗೆರೆ
ಗ್ರಾಮ ಪಂಚಾಯಿತಿಗೆ ಒಳಪಡುವ
ಎಲ್ಲಾ ಗ್ರಾಮಗಳು ವಿದ್ಯುತ್ ವಿತರಣಾ
ಕೇಂದ್ರದಿಂದ ಸರಬರಾಜಾಗುವ ಈ
ಕೆಳಗಿನ ಗ್ರಾಮ ಪಂಚಾಯಿತಿಗಳಲ್ಲಿ
ಒಳಪಡುವ ಎಲ್ಲಾ 11ಕೆ.ವಿ ಮಾಂಗಳಲ್ಲಿ
ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00
ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ
ವ್ಯತ್ಯಯವಾಗುವುದರಿಂದ ಸಾರ್ವಜನಿಕರು
ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
ಪಂಡಿರಾಡ್ ಸಿ.ಎಂ ಪತ್ರಿಕೆ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೋಟಿಂಗ್ ಅರ್ಜಿ ಆಹ್ವಾನ

■ ಹಂಪಿ ಟೈಮ್ಸ್ ಹೊಸಪೇಟೆ
ಫೆ.28 ಮತ್ತು ಮಾರ್ಚ್ 1 ಹಾಗೂ 2 ತಾರೀಖಿನಂದು ನಡೆಯಲಿರುವ
ಹಂಪಿ ಉತ್ಸವ ಅಂಗವಾಗಿ ಹೊಸಪೇಟೆ ತಾಲೂಕಿನ ಕಮಲಾಪುರ
ಕೆರೆಯಲ್ಲಿ ಬೋಟಿಂಗ್ ಏರ್ಪಡಿಸಲಾಗಿದೆ. ಆಸಕ್ತಿಯುಳ್ಳ
ಬೋಟಿಂಗ್ ಏಜೆನ್ಸಿ ಅಥವಾ ಕಂಪನಿಗಳು ಬೋಟಿಂಗ್ ನಡೆಸಲು
ಅರ್ಜಿ ಸಲ್ಲಿಸಬಹುದು. ಫೆ. 25ರ ಒಳಗಾಗಿ ವಿಜಯನಗರ
ಜಿಲ್ಲೆಯ ಮೀನುಗಾರಿಕೆ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸುವಂತೆ
ಉಪ ನಿರ್ದೇಶಕ ಮಲ್ಲೇಶ್.ಬಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ
ಮೊಬೈಲ್ ಸಂಖ್ಯೆ 7676939316 ಸಂಪರ್ಕಿಸಬಹುದು.

ಫೆ.25 ರಂದು ಶಿಶು ತರಬೇತಿ

■ ಹಂಪಿ ಟೈಮ್ಸ್ ಹೊಸಪೇಟೆ
ನಗರದ ಜಂಬುನಾಥ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ
ಸಂಸ್ಥೆಯಲ್ಲಿ ಫೆ. 25 ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಧಾನ
ಮಂತ್ರಿ ಇಂಟರ್‌ಶಿಪ್ ಯೋಜನೆ ಅರಿವು ಮೂಡಿಸುವ ಕುರಿತು
ಶಿಶು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ
ಎಲ್ಲಾ ಉದ್ಯಮದಾರರು, ಸರ್ಕಾರಿ ಅನುದಾನಿತ ಖಾಸಗಿ ಕೈಗಾರಿಕಾ
ತರಬೇತಿ ಸಂಸ್ಥೆಗಳ ಪ್ರಾಚಾರ್ಯರು ತಮ್ಮ ಸಿಬ್ಬಂದಿಯೊಂದಿಗೆ
ತಪ್ಪದೇ ಕಾರ್ಯಕ್ರಮಕ್ಕೆ ಹಾಜರಾಗಿ ತರಬೇತಿಯ ಸದುಪಯೋಗ
ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

For Advertisements Call us: 94486 33038

SSLC ಕೆ ಬಾರಿ ಪರಿಶೀಲನೆ ನಮ್ಮದೆ
ಹ್ಯಾಂಪಿ ಟೈಮ್ಸ್ ಮಾರ್ಗದರ್ಶಿ
ಪರೀಕ್ಷೆಗೆ
ನಾವು ಸಿದ್ಧ 30 ದಿನ
ಮನಸ್ಸು ಮಾಡು-ಕರ್ತವ್ಯ ನಿರ್ವಹಿಸು-ಕಾದು ನೋಡು
https://epaper.hampitimes.com

Sub : English (S.L) - Active Voice and Passive Voice

Active voice: In the active voice subject is performing an action.
Ex: The dog chases the ball.
Passive voice : The subject of the sentence receives the action of the verb, rather than performing it.
Ex: The ball is chased by the dog.

Changing Simple statements from active to passive voice.
1. My mother answered all the questions correctly. (Active)
All the questions were answered correctly by my mother. (Passive)

Changing interrogative sentences from active to passive voice.
1. Who built the Taj mahal? (Active)
By whom was the Taj Mahal built by? (Passive)

Changing imperative sentences from active to passive voice.
1. Kick all them out. (Active)
Let all of them be kicked out. (Passive)

See the Examples :
1. I ate the strawberry pie.
Ans: The strawberry pie was eaten by me
2. I bought a Honda car.
Ans: A Honda car was bought by me.
3. Seema can do sky diving.
Ans: Sky diving can be done by Seema.
4. Where did you leave your keys?
Ans: Where were your keys left by you?
5. Who painted this beautiful picture?
Ans: By whom was this beautiful picture painted?
6. How did the fire start?
Ans: How was the fire started?
7. Ask the man to leave that palce.
Ans: Let the man be asked to leave that place.
8. Please write your name here.
Ans: You are requested to write your name here.
9. Please keep the noise down.
Ans: You are requested to keep the noise down.
10. Let us not disturb anybody.
Ans: It is suggested that anybody should not be disturbed.

Change in to Passive Voice		
Year	Question	Answers
June 2024	1.They are constructing new house	New house is being constructed by them.
April 2024	2.Deepakraj is preparing a science model.	A science model is being prepared by Deepakraj.
June 2023	3.Thomson discovered the electron.	The electron discovered by Thomson.
April 2023	4.They are purchasing a car.	A car is being purchased by them.
June 2022	5.Kiran gave a strange look.	A strange was given by Kira
April 2022	6.The chief guest distributed the note books.	The note books were distributed by the chief guest
April 2021	7.Machines are replacing the workers.	The workers are being replaced by Machines.
Sept 2020	8.They are playing Kabaddi.	Kabaddi is being played by them.
April 2020	9.I have bought some books	Some books have been brought by me
June 2018	10.I did not pay the bill.	The bill was not paid by me.
June 2017	11.The chief guest distributed the prizes.	The prizes were distributed by the chief guest.
June 2017	12.They have completed the homework.	The homework has been completed by them.
June 2016	13.Lakshmi can give a seminar.	A seminar can be given by Lakshmi.
April 2016	14.They are playing chess	Chess is being played by them.

Practice the Followings: 1. She did not write a letter. 2. The president distributed awards to the winners. 3. The teacher had guided the students well. 4. Anand is cleaning the room. 5. Kiran has not done the work. 6. She will solve the problem. 7. We help the poor. 8. I always support my mother. 9. They were cutting the tree. 10. My mother preparing food.

Prepared by : RB Gurubasavaraj Teacher. GHS Basarakodu. H.B.Halli Taluk. Vijayanagara Dist

ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ



ಹಂಪಿ ಟೈಮ್ಸ್
ವಿಜಯನಗರದ ಹೆಮ್ಮೆ
ಕನ್ನಡ ದಿನಪತ್ರಿಕೆ
HAMPI TIMES

**BOOK YOUR ADVERTISEMENTS
TO REACH MORE AUDIENCE**

Classified Advertisements

Examples: Job postings, Real estate listings, Matrimonial ads, Lost and found, Services (e.g., tutors, plumbers)

Display Advertisements

Examples: Brand promotions, Product launches, Corporate announcements

Public Notices and Announcements

Examples: Tender notices, Government announcements, Legal notices, Obituaries

Recruitment Advertisements

Examples: Company job openings, Walk-in interviews, Recruitment drives

Health and Wellness Advertisements

Examples: Hospitals or clinics, Medical equipment, Health supplements

Educational Advertisements

Examples: College admissions, Coaching center promotions, Training programs

Event Advertisements

Examples: Cultural programs, Exhibitions, Concerts or festivals

Retail Advertisements

Examples: Sales or discounts, New store openings

Entertainment Advertisements

Examples: Movie releases, TV show promotions, Theater events

Political Advertisements

Campaigns or announcements related to political parties or candidates.

Real Estate Advertisements

Ads for buying, selling, or renting property.

Matrimonial Advertisements

Personal ads for seeking marriage alliances. Examples: Bride or groom profiles, Community-specific ads

Product Advertisements

Examples: Electronics, Automobiles, FMCG products

contact for more information

M: 94486 33038

Email:- hampitimes@gmail.com

ನೀವೂ ಬರೆಯಬಹುದು

ಹಂಪಿ ಟೈಮ್ಸ್ ಪತ್ರಿಕೆ ಆರಂಭಿಸಿದ್ದು ನಾವಾದರೂ, ಕೈಬಿಡಿದು ನಡೆಸುವವರು ನೀವು. ನಮ್ಮ ಇಚ್ಛೆಯೂ ಒಳಗೊಂಡಂತೆ ನಿಮ್ಮ ಆಶಯಗಳಿಗೆ ತಕ್ಕಂತೆ ಪತ್ರಿಕೆಯನ್ನು ರೂಪಿಸುವ ಹೊಣೆಗಾರಿಕೆ, ಜವಾಬ್ದಾರಿಯೂ ನಮ್ಮದಾಗಿದೆ. ಇಲ್ಲಿ ಕೇವಲ ನಮ್ಮ ಬರವಣಿಗೆ ಅಷ್ಟೇ ಅಲ್ಲದೆ, ಬರಹಗಾರರಾಗಿದ್ದರೆ ನೀವೂ ಕೂಡ ನಿಮ್ಮ ಬರಹವನ್ನಲ್ಲಿ ಓದಬಹುದು. ಈ ನಿಟ್ಟಿನಲ್ಲಿ ನಿಮ್ಮಿಂದ ಕತೆ, ಕವನ, ವಿವಿಧ ಪ್ರಕಾರದ ಸಾಹಿತ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಪರ ಚಿಂತನೆ ಒಳಗೊಂಡ ಲೇಖನಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಜೊತೆಗೆ ಬಹುಮುಖ್ಯವಾಗಿ ಈ ನೆಲದ ಜನರ ಧ್ವನಿಯಾಗುವ ಹಂಬಲದಿಂದ ಸಾರ್ವಜನಿಕ ಕುಂದು ಕೊರತೆಗಳನ್ನು ಹೇಳಿಕೊಳ್ಳಬಹುದು. ಓದುಗ ಪ್ರಭುಗಳಾದ ನೀವು ಪತ್ರಿಕೆಯ ಭಾಗವೂ ಪಾಡು. ಹೀಗಾಗಿ ನಿಮ್ಮ ಪ್ರತಿಕ್ರಿಯೆಯೂ ನಮಗೆ ಅತ್ಯಮೂಲ್ಯ. **ಕಥೆ, ಕವನ, ಸಾಹಿತ್ಯ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ, ಕ್ರೀಡೆ, ಕೃಷಿ, ಅಪರೂಪದ ವ್ಯಕ್ತಿಗಳು, ಆಕಾಶ, ಮಹಿಳೆ ಮತ್ತು ಮಕ್ಕಳ ಸೇರಿದಂತೆ ವಿವಿಧ ಕ್ಷೇತ್ರಗಳ** ಕುರಿತಾದ ನಿಮ್ಮ ಬರಹಗಳನ್ನೆಲ್ಲ ಸ್ವೀಕರಿಸುತ್ತೇವೆ. ಹೊಸ ಬರಹಗಾರರಿಗೆ ಅವಕಾಶ ಸಿದ್ಧವಾಗಿದೆ. ಎನಿಸುವುದಷ್ಟೇ ಪ್ರಕಟಿಸುತ್ತೇವೆ. ನಮ್ಮ ನಂಬುಗೆಯ ಸಮಾಜಕ್ಕಾಗಿ ಒಳಿತನ್ನೇ ಬಯಸುತ್ತ ಬರೆಯುತ್ತ ಎಲ್ಲರೂ ಒಳ ಗೊಳ್ಳೋಣ.

ಬೆಳಕಿನ ಹಾದಿ

ರಾಮಾಯಣ, ಮಹಾಭಾರತ, ಸಾಧು ಸಂತರು, ವಿಜ್ಞಾನಿ, ಹೀಗೆ ಪುಣ್ಯ ಪುರುಷರ ಜೀವನದಲ್ಲಿ ನಡೆದ ಘಟನೆಗಳು ಅಥವಾ ನೈತಿಕ ಕಥೆಗಳನ್ನು ಬರೆದು, ಕೊನೆಗೆ ಅಂತಹ ಕಥೆಯಿಂದ ನಮಗೆ ತಿಳಿಯುವ ಮೌಲ್ಯದ ಬಗ್ಗೆ 250 ಪದಗಳ ಮಿತಿಯಲ್ಲಿ ಬೆಳಕಿನ ಹಾದಿ ವಿಭಾಗಕ್ಕೆ ಬರೆದು ಕಳುಹಿಸಿ. ಸೂಕ್ತವಿದ್ದಲ್ಲಿ ಪ್ರಕಟಿಸುತ್ತೇವೆ. ಹೊಸ ಬರಹಗಾರರಿಗೆ ಅವಕಾಶ ಸಿದ್ಧವಾಗಿದೆ.

-: ಸಂಪಾದಕರು :-

ಹಂಪಿ ಟೈಮ್ಸ್, ಶ್ರೀ ಒಂಕಾರೇಶ್ವರ ದೇವಸ್ಥಾನದ ಹಕ್ಕದಲ್ಲಿ, ವಾಲ್ಮೀಕಿ ವೃತ್ತದ ಹತ್ತಿರ, ಹೊಸಪೇಟೆ, ವಿಜಯನಗರ ಜಿಲ್ಲೆ.
ಇ-ಮೇಲ್:-hampitimes@gmail.com
M: 94486 33038

ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಚಾಹಿರಾತುಗಳು ವಿಶ್ವಾಸಾರ್ಹವಾದ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಚ, ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಚಾಹಿರಾತುಕಾರರೊಡನೆ ಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ.

- ಚಾಹಿರಾತು ವ್ಯವಸ್ಥಾಪಕರು.

ಫೆಬ್ರವರಿ 22 ಶನಿವಾರದಂದು 85 ಅಡಿ ಎತ್ತರದ ಶ್ರೀ ಕೊಟ್ಟೂರು ಬಸವೇಶ್ವರ ಭವ್ಯ ರಥೋತ್ಸವ ಶಿಷ್ಟ ಜನ ಮಂದಾರ ಕೊಟ್ಟೂರು ಬಸವೇಶ್ವರ

ಪರಮ ಶಾಂತಿಯ ಸದನ, ಪುಣ್ಯದೊಬ್ಬಳು ದುಃಖ ದುರಿತ ದೂರೂ, ಮುಕ್ತಿಕೋಶ, ಮಹಿಮಾಸ್ಥದಂ ವರದಯಾನಿಧಿ, ಧರ್ಮ ರೂಪ, ಕಾಮಾದಿವರೆಗೆ ಪಾಶಾಚ್ಯದಕಂ ವರದ ಶಾಶ್ವತ ಷಟ್ ಸ್ಥಳ ಬ್ರಹ್ಮ ಸರ್ವಜ್ಞ ಪರ ಜಿತೇಂದ್ರಿಯ ನಿರತ ನಿರ್ಮಲ ನಿರಾವರಣ ಶರಣ ಸಂತಾನ ಚಿಡ್ ದೀಶ ಕೊಟ್ಟೂರು ಬಸವೇಶನ ಸುಪ್ರಕಾಶಂ (ಗುರುರಾಜ ಚಾರಿತ್ರ)

ಕೊಟ್ಟೂರು ಬಸವೇಶ್ವರ ಸ್ವಾಮಿಯ ಕಾಲ ಕ್ರಿ . ಶ.1580ರ ಆಸು ಪಾಸು. ಒಂದು ಕಾಲದಲ್ಲಿ ಜೈನರ ಕೇಂದ್ರ ಸ್ಥಳವಾದ ಕೊಟ್ಟೂರು, ಗುರು ಬಸವೇಶ್ವರರಿಂದಾಗಿ ಶೈವ ಪಂಥದ ಕೇಂದ್ರವಾಯಿತು. ಕಲ್ಯಾಣ ಬಸವೇಶ್ವರರ ಅಪರಾಧತಾರವೆಂದು ಪ್ರಖ್ಯಾತರಾಗಿರುವ ಈ ಮಹಾಮಹಿಮರು ಮೊದಲು ಸರಸೀಪುರದಲ್ಲಿ ಕೆಲವು ದಿನವಿದ್ದು ಅಲ್ಲಿ ವಾದಕ್ಕೆ ಬಂದ ವಿಪ್ರರನ್ನು ಸೋಲಿಸಿ, ಶಿಷ್ಯರನ್ನಾಗಿ ಮಾಡಿ ಕೊಂಡರಂತಲು, ಮುಂದೆ ಸುಜ್ಞಾನ ದೇವನಿಗೆ ಪಟ್ಟಿಗಟ್ಟಿ ಶಿವ ಕ್ಷೇತ್ರಗಳನ್ನು ನೋಡುತ್ತಾ ಹೊರಟರೆಂದು ಹೇಳುತ್ತಾರೆ. ಕಾಶಿ, ರಾಮೇಶ್ವರ, ಶ್ರೀಶೈಲ, ಹಂಪಿ ಮೊದಲಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಕೊಟ್ಟೂರಿಗೆ ಬಂದು ಅಲ್ಲಿ ಮುಕ್ತಲ್ಪು (ಮೂರು ಮೂರು ಕಲ್ಲು ಮಠ) ಗಳಿಂದ ರಚಿತವಾದ ದೇವಾಲಯದಲ್ಲಿ ವಾಸ ಮಾಡುತ್ತಾರೆ. ಅದು ಈಗಲೂ ಅಲ್ಲಿ ಶೋಭಿಸುತ್ತಿದೆ.

ಗುರುಬಸವ ಶಿವಯೋಗಿಗಳು ಲೀಲಾ ವಿಲೋಕರು. ಬಾಲಕರಲ್ಲಿ ಬಾಲಕರಾಗಿ, ತರುಣರಲ್ಲಿ ತರುಣರಾಗಿ ವಿಹರಿಸುವರು, ವೃದ್ಧರಲ್ಲಿ ವೃದ್ಧರಾಗಿ ವರ್ತಿಸುವರು. ಒಮ್ಮೊಮ್ಮೆ ಹುಚ್ಚರಂತೆ ಅಲೆಯುವರು. ಕಿಡಿಗೆಡೆಗಳಿಗೆ ಕಲ್ಲಿನಿಂದ ಹೊಡೆದದ್ದೂ ಉಂಟು. ಆದರೆ ಶಿವಯೋಗಿ ಗಳಿಗೆ ಕಲ್ಲಿನೇನು ತಾಗದೆ ಹೊಡೆದವರಿಗೆ ತಗಲುತ್ತಿತ್ತಂತೆ.

ಬಾಲನಸ್ತೋಪಚ್ಚಿ ಹುಚ್ಚನಂತೋಪಚ್ಚಿ ಯಾ ಲಲಿತ ಸದ್ ಗುಣ ಗೃಹೀಣಿಯೋಪಚ್ಚಿ ಸುಖಶಾಲಾ ಮಹಿಮಾ ಭರಣನಂತೆ ನೋಳರ ಕಣ್ಣಿಗೆ ತೋರುವ ಪ್ರತಿಮೆ ನೊಮ್ಮೆ ಬಾಲೆಯರು ನೀರೇ ಪೋಪಡೆಯೋ ದಿಗಂಬರದಿ ಲೋಲಾ ಮತಿಯೀರೆ ಸತಿಯಿರಲ್ಲ.

ತಮ್ಮ ಸೀರೆಯ ಸರಗನ್ನು ದಿಗಂಬರನಿಗೆ ಕೌಪಿನ ಕಟ್ಟಿ ಮನೆಗೆ ಕಳಿಸುತ್ತಿದ್ದರಂತೆ. ಹೀಗೆ ಸೀರೆಯ ಸರಗನ್ನು ಶಿವಯೋಗಿಗಳಿಗೆ ಕಟ್ಟಿ ಮನೆಗೆ ಹೋದ ವನಿತೆ ಬಬ್ಬಳನ್ನು ಅತ್ತಿ ಮಾವಂದಿರು ಅಕ್ಕಪಕ್ಕಿಸಲು ಅವಳು "ಕೊಟ್ಟೂರು ಬಸವೇಶ ನೀನೇ ಗತಿ" ಎಂದು ಮೊರೆ ಇಟ್ಟಾಗ ಅವಳ ಹರಿದ ಸರಗು ಸರಿ ಆಯಿತಂತೆ. ಈ ಮಹಾಮಹಿ ಮರು ಮರದ ಇಂತಹ ಮಹಿಮೆಗಳಿಗೆ ಲೆಕ್ಕವಿಲ್ಲ. ಅವರ ದರ್ಶನಕ್ಕೆ "ಉರ್ವಿ



ಕೊಟ್ಟೂರೇಶ್ವರಿ ಬಸವಪುರ.

ಶಿಕ್ಷಕಿ, ಹ.ಬೊ.ಹಳ್ಳಿ



ಈ ಬಾರಿಯ ರಥೋತ್ಸವವೂ ಸ್ವಶ್ರೀ ಮನ್ಮಥ ಶಾಲಿವಾಹನ ಶಕೆ 1946ನೇ ಶ್ರೀ ಕೊಡೆ ನಾಮ ಸಂವತ್ಸರ ಉತ್ತರಾಯಣ ಕಾಲದ ಶಿಶಿರ ಋತು ಮಾಘ ಮಾಸ ಬಹುಳ ದಶಮಿಯಂದು ಸಾಯಂಕಾಲ ಮೂಲ ನಕ್ಷತ್ರ ಕೂಡಿದ ಸಂದರ್ಭದಲ್ಲಿ ಬಹು ವಿದ್ವಂಭಣೆ ಯಿಂದ ಫೆಬ್ರವರಿ 22 ಶನಿವಾರದಂದು ಜರುಗಲಿದೆ. 85 ಅಡಿ ಎತ್ತರದ ಭವ್ಯ ರಥದಲ್ಲಿ, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶಿವಾಪುರ ಓಡೆಯನ್ನ ನೋಡಲು ಎಲ್ಲರೂ ಸೇರೋಣ ಮತ್ತು ಕೊಟ್ಟೂರೇಶ್ವರರ ಕೃಪೆಗೆ ಪಾತ್ರರಾಗೋಣ.

ಬೆಸಲಾದುದೆಂಬಂತೆ ದೆಸೆದೊಸೆಗಳಿಗೆ ಸರ್ವಜನ" ಬರತೊಡಗಿದರು. ಒಮ್ಮೆ ಅವರ ದರ್ಶನಾರ್ಥಿಗಳಾಗಿ ಹೊರಟಿದ್ದ ಭಕ್ತರನ್ನು ಹಾದಿಯಲ್ಲಿ ಬೇಡರು ಮಲಿದರಂತೆ. ಭಕ್ತರು ಕೊಟ್ಟೂರೇಶ್ವರಿಗೆ ಮೊರೆ ಇಡಲು ಬೇಡರ ಕಣ್ಣುಗಳು ಕಾಣದಂತೆ ದಾದುವಂತೆ. ಬೇಡರು ಭಯಭೀತರಾಗಿ ಕೊಟ್ಟೂರಿಗೆ ಬಂದು ಕೊಟ್ಟೂರೇಶ್ವರ ಶಿಷ್ಯರಾದರಂತೆ.

ಕೊರಡು ಕೊನರಿತು, ಬರಡು ಹಯನಾಯ್ತು, ಪೆರ್ಬುಲಿಯು ಯರಳೆಯೊಲು ನಿಂದುದು, ಮೊರೆವ ಪರ್ವಾಪು ತಾಮ್ ಸರವಿ ಯಾದದು, ಉರಿವ ಕಿಚ್ಚು ಸಿಚಳವಾಯಿತು ಭಯವಳಿದು ನಯನ ವಾದುದು "ವರದ ಕೊಟ್ಟೂರು ಬಸವೇಶ" ಎಂದಾಕ್ಷಣದಿ

ಒಮ್ಮೆ ಕೊಟ್ಟೂರು ಬಸವೇಶ್ವರರು ಬಾಲಕರೊಡನೆ ಬಾಲ ಲೀಲಾ ಲೋಲರಾಗಿದ್ದು ಒಮ್ಮೆಗೆ ಕೆರೆಯ ಕಡೆಗೆ ಓಡತೊಡಗುತ್ತಾರೆ. ಅಲ್ಲಿದ್ದ ಬಾಲಕರು ಅವರನ್ನು ಬೆಂಬತ್ತಿ ಓಡುತ್ತಾರೆ ಎಲ್ಲರೂ ಕೆರೆಯ ದಡಕ್ಕೆ ಬರುತ್ತಾರೆ. ಶಿವಯೋಗಿಗಳು ಅಲ್ಲಿಗೂ ನಿಲ್ಲದೆ ಕೆರೆಯೊಳಗೆ

ನುಗ್ಗಿಬಿಡುತ್ತಾರೆ. ಎಲ್ಲಾ ಬಾಲಕರು ಭಯ ಬೀತರಾಗಿ ದಂಡೆಯ ಮೇಲೆಯೇ ನಿಂತುಬಿಡುತ್ತಾರೆ. ಆದರೆ ಸಂಗತಿಟ್ಟೆಯ ಮಗ ಲಿಂಗಣ್ಣ ದಿಟ್ಟತನದಿಂದ ಶಿವಯೋಗಿಗಳ ಹಿಂದೆ ಹೋಗುತ್ತಾನೆ. ಹಾಹಾಕಾರ ಹಬ್ಬುತ್ತದೆ. ಲಿಂಗಣ್ಣನ ತಂದೆ ತಾಯಿಗಳು ಮಗನನ್ನು ಮರಳಿ ಬಾರನೆಂದು ಆಕಾಶ ಕಳಚಿ ಬೀಳುವಂತೆ ಆಕ್ರೋಶ ಗೈಯುತ್ತಾರೆ. ಏಳು ದಿನಗಳ ತರುವಾಯ ಶಿವಯೋಗಿಗಳು, ಲಿಂಗಣ್ಣನು ಕೆರೆ ಯಿಂದ ಹೊರಗೆ ಬರುತ್ತಾರೆ. ಸುರಕ್ಷಿತರಾಗಿ, ಸುಖ ರೂಪವಾಗಿ, ಸುಕ್ಷೇಮವಾಗಿ. ಸದೃಶ ಸಮೂಹವೆಲ್ಲ ಶಿವಯೋಗಿಗಳ ಮಹಿಮೆಗೆ ಬೆರಗಾಗಿ ಸಂಭ್ರಮದಿಂದ ಅವರನ್ನು ಸ್ವಾಗತಿಸಿದರು. ಅವರ ಮೇಲೆ ಹೂ ಮಳೆಗರೆದರು, ಅಂಗನೆಯರು ಆರತಿ ಎತ್ತಿದರು, ಯುವಕರು ರಿಂಗಣ್ಣಗುಣಿದರು; ಊರಿಗೆ ಊರೇ ಉತ್ಸಾಹದಿಂದ ನಡೆಸಿತು. ಅವರಲ್ಲಿ ಗೌರಾಯ ಎಂಬ ದಾಸಿಯು ತನ್ನ ದಾಸಿ ಜೀವನಕ್ಕೆ ಹೇಸಿ ಶಿವಯೋಗಿಗಳ ಸೇವೆಯಿಂದ ಶುದ್ಧವಾಗಬೇಕೆಂದು ಹೂಮಾಲೆ ಯೊಂದನ್ನು ಹಡೆದು ತಂದಿದ್ದಳು. ಆದರೆ ಶಿವಯೋಗಿಗಳು ತನ್ನಂಥ ಪತಿತರ ಕೈಯ ಪುಷ್ಪ ಹಾರವನ್ನು ಸ್ವೀಕರಿಸುವರು ಇಲ್ಲವೋ ಎಂಬ ಸಂಶಯದಿಂದ ದೂರದಲ್ಲಿ ದಿನವದನಳಾಗಿ ನಿಂತಿದ್ದಳು. ಶಿವಯೋಗಿಗಳ ಕರುಣಕಣಾಕ್ಷ ಅವಳ ಮೇಲೆ ಬಿದ್ದಿತು. ಅವಳ ಮನದ ನಿಜಭಕ್ತಿಯನ್ನು ಅರಿತ ಆ ದಯಾಸಾಗರರು ಅವಳನ್ನು ಹತ್ತಿರ ಕರೆದು ಅವಳ ಭಕ್ತಿಯನ್ನು ಸ್ವೀಕರಿಸಿದರು. "ಶಿವಲಿಂಗ ಪೂಜೆ ಮಾಡು", ಗುರು ಜಂಗಮರ ಸೇವೆಗೈ, ನಿನಗೆ ಸದೃಶಿ ದೊರೆಯುವುದು ಎಂದು ವರವಿತ್ತು ಕಳಿಸಿದರು. ಅವಳು ಅದರಂತೆ ಮರ್ತಿಸಿ ಸದಮಲ ಶರಣೆ ಯಾದಳು. ಇದಲ್ಲವೇ ಮಹಾತ್ಮರ ಮಾರ್ಗ.

ಹೀಗೆ ಕೊಟ್ಟೂರು ಬಸವೇಶ್ವರರು ಮರಿದ ಪಪಾಡಗಳಿಗೆ ಲೆಕ್ಕವಿಲ್ಲ. ಈಗಲೂ ಸಹ ಸ್ವಾಮಿಯ ರಥೋತ್ಸವದ ದಿನದಂದು ಕೆಳಗೇರಿಯಲ್ಲಿ ಒಂದು ಹಸು ಕರುವನ್ನು ಹಾಕುತ್ತದೆ. ಆ ಹಸುವಿನ ಹಾಲಿನ ಗಿಣ್ಣವನ್ನು ಶಿವಯೋಗಿಗಳಿಗೆ ಎಡೆ ಮಾಡಲಾಗುತ್ತದೆ. ಕೆಳಜಾತಿಯ ಮಹಿಳೆಯೇ ಆ ಎಡೆಯನ್ನು ಮಾಡುವುದನ್ನು ನೋಡಿದರೆ ಶಿವಯೋಗಿಗಳು ಮಹಾನ್ ಮಾನವತವಾದಿಗಳು ಎಂದು ತಿಳಿಯುತ್ತದೆ.

2017ರಲ್ಲಿ ಫೆಬ್ರವರಿ 21ರಂದು ಮಹಾರಥೋತ್ಸವ ನಡೆಯುವಾಗ ಹಳೆಯ ಕಾಲದ ರಥವಾದ್ದರಿಂದ ರಥ ಮುರಿದು ಬಿದ್ದಿತ್ತು. ಲಕ್ಷಾಂತರ ಜನ ಸೇರಿದ್ದ ಆ ಸಂದರ್ಭದಲ್ಲಿ ಯಾವುದೇ ಪ್ರಾಣ ಹಾನಿಯಾಗದೆ ಭಕ್ತರು ಪಾರಾಗಿದ್ದರು. ರಥದಲ್ಲಿ ಕುಳಿತ ಮಠದ ಗುರುಗಳಿಗೂ ಸಹ ಒಂದು ಚಿಕ್ಕ ಗಾಯವಾಗಿರಲಿಲ್ಲ. ಇದು ನಿಜವಾಗಲೂ ಪಪಾಡವೇ ಸರಿ. ಈಗಲೂ ಸಹ ನಿಷ್ಠಭಕ್ತರಿಗೆ ಕೊಟ್ಟೂರು ಬಸವೇಶ್ವರರು ದರ್ಶನ ವಿತ್ತ ಉದಾಹರಣೆಗಳಿವೆ. ಸ್ವಾಮಿಯ ರಥೋತ್ಸವಕ್ಕೆ ಲಕ್ಷಾಂತರ ಜನ ಪಾದಯಾತ್ರಿಗಳಾಗಿ ಬಂದು ತಮ್ಮ ಮನದ ಬಯಕೆಗಳನ್ನ ಈಡೇರಿಸಿ ಕೊಳ್ಳುತ್ತಾರೆ. ವೈಭವದಿಂದ ನಡೆಯುವ ರಥೋತ್ಸವದಲ್ಲಿ ಪಾದ ಯಾತ್ರಿಗಳದೇ ಮೇಲುಗೈ ಇರುತ್ತದೆ. ರಥೋತ್ಸವದ ಕಾರ್ಯಕ್ರಮಗಳು ವಸಂತ ಪಂಚಮಿ ಎಂದರೆ ತೇರುಗಾಲಿ ಹೊರ ಹಾಕುವುದರ ಮೂಲಕ ಪ್ರಾರಂಭವಾಗುತ್ತದೆ. ಅಲ್ಲಿಂದ ಶುರುವಾದ ಕಾರ್ಯಕ್ರಮಗಳು ರಥೋತ್ಸವದ ತನಕ ನಡೆಯುತ್ತಲೇ ಇರುತ್ತವೆ. ರಥೋತ್ಸವಕ್ಕಿಂತ ನಾಲ್ಕು ದಿನ ಮುಂಚೆ ಪ್ರತಿದಿನ ರಾತ್ರಿ ಬೆಳ್ಳಿಯ ತೇರನ್ನು ಎಳೆಯಲಾಗುತ್ತದೆ. ಈ ಉತ್ಸವವನ್ನು ನೋಡಲು ಭಕ್ತರ ಗಣ ಸೇರಿರುತ್ತದೆ.

ಮಾಯೆ ದಾಟಿದವರಿಗೆ ಭಗವಂತನ ದರ್ಶನ

ಮಾನವ ಜನ್ಮ ಎಂದರೆ, 'ಸುಂದರ' 'ಕಷ್ಟ' 'ಅಪರೂಪ' 'ಶ್ರೇಷ್ಠ' 'ಪಾವನ' 'ದುರ್ಲಭ' ಎಂಬ ಅನೇಕ ರೂಪದ ವ್ಯಾಖ್ಯಾನಗಳನ್ನು ನಾವು ಕೇಳುತ್ತೇವೆ. ಅದು ಅವರವರು ವ್ಯಾಖ್ಯಾನಿಸುವ ಪರಂಪರೆಯಲ್ಲಿ ಸತ್ಯವೂ ಕೂಡಾ ಹೌದು. ಇವೆಲ್ಲ ವ್ಯಾಖ್ಯಾನಗಳು ಮನುಷ್ಯನ ಜೀವಿತಾವಧಿಯಲ್ಲಿ ಹೇಗಿರಬೇಕು ಎಂದು ತಿಳಿಹೇಳುವ ಸೂತ್ರಗಳೇ ಆಗಿವೆ. ಅಂತೆಯೇ ಸಂತರು, ಮಠಾಧೀಶರು, ತತ್ವಜ್ಞಾನಿಗಳು, ವಿದ್ವಾಂಸರು, ಶಾಸ್ತ್ರಪುರಾಣ ಭಗವದ್ಗೀತೆ ಆದಿಯಾಗಿ ಉದಾಹರಿಸುತ್ತ ಜೀವನ ಸಾಗಣೆ ಮತ್ತು ಸಾಧನೆ ಬಗ್ಗೆ ಉಪದೇಶಿಸುತ್ತ ಬಂದಿದ್ದಾರೆ.

ಬಿಡುವಿಲ್ಲದ ಈ ತಾಂತ್ರಿಕ ಯುಗದಲ್ಲಿ ನಾವು ಅದೆಷ್ಟು ಅರ್ಥೈಸಿ ಕೊಂಡಿದ್ದೇವೋ, ಮತ್ತು ಎಷ್ಟನ್ನು ಪಾಲಿಸುತ್ತಿದ್ದೇವೋ, ನಾವು ನಮ್ಮನ್ನೇ ಪ್ರಶ್ನೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಬಹುತೇಕರು ತಮ್ಮದನ್ನು ಬಿಟ್ಟು ಉಳಿದವರ ಗುಣಾವಗುಣಗಳ, ಮತ್ತು ಅವರ ಚರಿತ್ರೆಯ ಬಗ್ಗೆ ತಲೆ ಕಡಿಸಿಕೊಳ್ಳುವುದೇ ಹೆಚ್ಚು ಕಂಡು ಬರುತ್ತದೆ. ಹಾಗೆ ಒಂದು ವೇಳೆ ನಮ್ಮಲ್ಲಿ ನಾವೇ ಅತ್ಯಾಪಲೋಕನೆ ಮಾಡಿ ಕೊಂಡಾಗ, ಅನೇಕ ಲೋಪದೋಷಗಳು ಕಂಡರೂ ಪ್ರಾಮಾಣಿಕವಾಗಿ ಒಪ್ಪಿ ಬದಲಾಗುವ ಸ್ವಯಂ ಚಿಂತನೆಯನ್ನು ಮಾಡುವ ಜನ ಅತ್ಯಂತ ಕಡಿಮೆ. ಅದಕ್ಕೆ ಭಗವಂತ ಮನುಷ್ಯನ ಜನ್ಮದೊಂದಿಗೆ, 'ನಾನು' 'ನನ್ನದು' 'ಅತೀಯಾಸ' 'ವಿಷಯ ಮೋಹ' ವೆಂಬ ಮಾಯಾ ಜಾಲವನ್ನು ಸೃಷ್ಟಿಸಿ ಕಳಸಿರುತ್ತಾನೆ. ರಜೋ, ತಮೋ ಮತ್ತು ಸಾತ್ವಿಕವೆಂಬ ಈ ಮೂರು ಗುಣಗಳೊಂದಿಗೆ ಮೋಹಕ ಮಾಯೆಗಳು ಮನುಷ್ಯನನ್ನು ಬಲವಾಗಿ ಆವರಿಸಿರುವುದರಿಂದ ಮನುಷ್ಯ ಅದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಮಾಯೆಯ ಛಾಯೆಯಲ್ಲಿ ಬಿಸಿಲ್ಲದರೆ ಬೆನ್ನಟ್ಟಿ ಕ್ಷಣಿಕ ಸುಖದ ಹಿಂದೆ ಸಾಗುತ್ತಿದ್ದಾನೆ.

ಮಾಯೆಯ ಮಹಿಮೆ ದೊಡ್ಡದು. ಅದನ್ನು ಅರ್ಥ ಮಾಡಿ ಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಮಾನವನಿಗೆ ಮಾಯೆ ಮೇಲೆ ನಿಯಂತ್ರಣ ವಿಲ್ಲ. ಹಾಗಾಗಿ ನಮ್ಮ ಮುಂದೆ ಅನಿರೀಕ್ಷಿತ ದಾರಿಗಳು ಒಡಮೂಡಿ ಕೊಳ್ಳುತ್ತವೆ. ವಿಷಯ ಮೋಹ, ಅಹಂಕಾರ ಗಳನ್ನು ತ್ಯಜಿಸಿ ವದು ಮತ್ತು ಭಗವಂತನಿಗೆ ಶರಣಾಗತಿ ಯಾಗುವುದು ಹಾಗೂ ತತ್ವಜ್ಞಾನ ಅರಿಯುವುದೇ ಮಾರ್ಗ. ಅಜ್ಞಾನವನ್ನು ತ್ಯಜಿಸುವವನು ಮಾಯೆ ಯಿಂದ ಮುಕ್ತನಾಗುವನು. ಹಾಗೂ ಸತ್ಯವನ್ನು ಅರಿಯಲು



ಸಮರ್ಥನಾಗುತ್ತಾನೆಂದು ಸ್ವತಃ ಶ್ರೀಕೃಷ್ಣನು ಗೀತೋ ಪದೇಶದಲ್ಲಿ ತಿಳಿಸಿದ್ದಾನೆ. (7/14)

ದೈವೀ ಹೈಣಾ ಗುಣಮಯಿ ಮಮ ಮಾಯಾ ದುರತ್ಯಯಾ | ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತಂತಂ ತೇ ||

ಶ್ರೀಗುಣಾತ್ಮಕ ಮೋಹದ ಮಾಯೆನ್ನು ಅರಿತು ದಾಟುವುದು ಕಷ್ಟ. ಆದರೆ ಶ್ರೀಗುಣಗಳಿಗೆ ಮೋಹಕರಾಗದೇ ನಿಯಂತ್ರಿಸಿ ಭಕ್ತಿಯಿಂದ ಶರಣಾದವರು ಖಂಡಿತಾ ಈ ಬಲೆಯಿಂದ ಪಾರಾಗುತ್ತಾರೆ. ಅವರಿಂದ ನಾನಿರುತ್ತೇನೆ ಎನ್ನುತ್ತಾನೆ.

ಅಂದರೆ, ಮಾಯೆಯು ಭಗವಂತನ ನಿಯಂತ್ರಣದಲ್ಲಿದೆ, ಅಜ್ಞಾನಿ ಗಳು ಭಗವಂತನನ್ನು ಅರಿಯುವುದು ಕಷ್ಟ. ಮತ್ತು ಭಗವಂತನಿಗೆ ಶರಣಾಗುವ ಮೂಲಕ ಮಾತ್ರ ಮಾಯೆಯನ್ನು ದಾಟಬಹುದು ಎಂಬೆಲ್ಲ ಒತ್ತೋಪದೇಶಗಳು ಗೀತೆಯ ಬೇರೆ ಬೇರೆ ಶ್ಲೋಕಗಳಲ್ಲಿ ಕೂಡಾ ಉಲ್ಲೇಖವಾಗಿವೆ. ಅಲ್ಲದೇ ದಾಸಶ್ರೇಷ್ಠರೂ ಕೂಡಾ ಮಾಯೆ ಕುರಿತಾಗಿ ತಮ್ಮದೇ ಆದ ಅಭಿಪ್ರಾಯವನ್ನು ತಮ್ಮ ತಮ್ಮ ದಾಸವಾಣಿ ಯಲ್ಲಿ ಪ್ರಚುರ ಪಡಿಸಿದ್ದಾರೆ.

ಕನಕದಾಸರ ಪ್ರಸಿದ್ಧ ಕೃತಿಗಳಲ್ಲಿ ಒಂದಾದ "ನೀ ಮಾಯೆಯೋಳಗೊ, ನಿನ್ನೊಳು ಮಾಯವೋ" ಎಂಬ ಪದ್ಯದಲ್ಲಿ, ಅವರು ಆತ್ಮ ಮತ್ತು ಮಾಯೆಯ ನಡುವಿನ ಸಂಬಂಧವನ್ನು ಆಳವಾಗಿ ಪರಿಶೀಲಿಸುತ್ತ, ದೇಹ, ಮನಸ್ಸು, ಇಂದ್ರಿಯಗಳು ಮತ್ತು ಪರಮಾತ್ಮನ ನಡುವಿನ ಸಂಬಂಧವನ್ನು ಪ್ರಶ್ನಿಸುವ ಮೂಲಕ ತತ್ವಚಿಂತನೆಗೆ ತಕ್ಕುತ್ತದೆ. "ಮಾಯೆಯ ಕೈಯಲಾಡನೆ ಪಾಮರರು" ಹಾಗು "ಮಾಯೆ ಎಷ್ಟು ಸುಂದರಾ, ಒಳಗೆ ವಿಷಕಂಪ" ಎಂಬ ಕೀರ್ತನೆಗಳಲ್ಲಿ ಜನರು ಮಾಯೆಯ ಅಟಕ್ಕಿ ಬಿದ್ದು, ಜ್ಞಾನವಿಲ್ಲದ ಜೀವನ ಸಾಗಿಸುತ್ತಾರೆ ಹಾಗು ಮಾಯೆ ಅಕರ್ಷಕವಾದರೂ, ಅದರೊಳಗಿನ ಸತ್ಯ ತೀಕ್ಷ್ಣವಾಗಿದೆ ಎಂಬುದನ್ನು ಅರಿತು ಬಾಳಬೇಕು ಎನ್ನುವುದನ್ನು ಸೂಚಿಸುತ್ತದೆ.

ಮಾಯೆಯೊಳಗಿರುವವರು ಭಗವಂತನ ಮಹಿಮೆ ಗ್ರಹಿಸಲು

ಸಾಧ್ಯವಿಲ್ಲ. "ಮಾಯೆಯೋಳಗೆ ಮಹಿಮನೊಲಿಯದು". ಮತ್ತು "ಎಲ್ಲವೂ ಮಾಯೆ, ನೀನು ಕಣ್ಣಾರೆ ನೋಡು" ಜಗತ್ತಿನ ಎಲ್ಲವೂ ತಾತ್ಕಾಲಿಕ ಮತ್ತು ಭ್ರಮೆ ವಾಸ್ತವಿಕ ಸತ್ಯವನ್ನು ತಿಳಿಯಬೇಕು ಎಂದು ಪುರಂದರ ದಾಸರ ವಾಣಿಯಲ್ಲಿದೆ.

ಇನ್ನು ವಿಜಯದಾಸರ ಪ್ರಕಾರ "ಮಾಯೆಯ ಬಲಕೆ ಬಿದ್ದೆನು, ರಕ್ಷಿಸೋ ಹರಿಯೇ" ಅರ್ಥಾತ್ ದಾಸರು ಮಾಯೆಯ ಮೃಗಜಾಲಕ್ಕೆ ಸಿಕ್ಕಿಬಿದ್ದಿರುವ ಬಗ್ಗೆ ಭಗವಂತನ ಮೊರೆ ಹೋಗುತ್ತಾರೆ.

ಹೀಗೆ ಮಾಯೆಯಿಂದ ಮೋಹಿತನಾಗದೇ ಹೊರ ಬಂದು ಜೀವನ ಸಾಗಿಸಲು ಮನಸ್ಸು, ಬುದ್ಧಿ, ಇಂದ್ರಿಯ ಗಳನ್ನೂ ಭಗವಂತ ದಯ ಪಾಲಿಸಿರುತ್ತಾನೆ. ಮಾಯಾ ಮೋಹ ಕಟ್ಟಿದ್ದು, ಎಲ್ಲ ಜೀವ ಜಂತುಗಳಲ್ಲಿ ಅವು ಸಾಮಾನ್ಯವಾಗಿ ಇರುತ್ತವೆ. ಅವರಲ್ಲಿಯೂ ಭಗವಂತನೇ ಇರುತ್ತಾನೆ. ಆದರೆ ಭಗವಂತನಲ್ಲಿ ಈ ಮಾಯಾ ಮೋಹದ ಗುಣಗಳು ಇರುವುದಿಲ್ಲ. ಅವನು ಅವನು ಜನ್ಮ ರಹಿತ ಮತ್ತು ನಿತ್ಯ ಸತ್ಯ ಅವಿನಾಶಿಯಾಗಿಯಿಲ್ಲದೇ ತ್ರಿಗುಣಾತೀತ ನಾಗಿರುತ್ತಾನೆ. ಅಂತೆಯೇ ಅವನು 'ದೇವರು' ಎನಿಸಿಕೊಳ್ಳುತ್ತಾನೆ. ಸಮಚಿತ್ತದಿಂದ ಸದ್ಗುಣಗಳ ಮೊರೆ ಹೋದರೆ ಸಜ್ಜಿದಾನಂದನ ಪಡೆವ ಮಾರ್ಗ ದೊರಕುತ್ತದೆ.

ಸದ್ಗುಣಗಳಿಂದರೆ ಇಷ್ಟೇ ಎಂದು ಹೇಳಲಾಗುವುದಿಲ್ಲ. ಅವು ಅಸಂಖ್ಯ. ನಮ್ಮ ಪ್ರಾಪಂಚಿಕ ಜೀವನಕ್ಕೆ ಕೆಲವೊಂದಾದರೂ ಮಾನ ವೀಯ ನಡತೆಯ ಸದ್ಗುಣಗಳ ಸೂತ್ರಗಳು ಬೇಕೇ ಬೇಕು. ಅವುಗಳಲ್ಲಿ ಪ್ರಮುಖವಾಗಿ ಹೇಳಬೇಕಾದರೆ...

ಕುತೂಹಲದಿಂದ ಅಲಿಸುವುದು. ಸಮಯೋಚಿತವಾಗಿ ಮಾತ ನಾಡುವುದು. ಮೌನವಾಗಿರಬೇಕಾದ ಸಂದರ್ಭ ಅರಿಯುವುದು. ನಿಷ್ಕೆಯತದ ದುಡಿಯುವುದು. ತಾಳ್ಮೆಯಿಂದ ಕಷ್ಟ ಎದುರಿಸಿ ವುದು. ಸಹಕಾರ ಮನೋಭಾವ ಹೊಂದುವುದು. ತಂದೆ, ತಾಯಿ, ಗುರು ಹಿರಿಯರು, ದೇವರಲ್ಲಿ ಸಂಬಂಧಿ ಇಡುವುದು. ದುರ್ಮಾರ್ಗ ದುಶ್ಚಟಗಳಿಂದ ದೂರ ಇರುವುದು. ಶ್ರೀತಿ, ವಿಶ್ವಾಸ, ಗೌರವ ತೋರುವುದು ಮತ್ತು ಗಳಿಸುವುದು. ಋಣಾತ್ಮಕ ಚಿಂತನೆ ಬಿಟ್ಟು, ಧನಾತ್ಮಕವಾಗಿ ಚಿಂತಿಸುವುದು. ದಾನ ಧರ್ಮ ಸತ್ಸಂಗದೊಡನೆ ದಯಾಮಯಿ ಆಗಿರುವುದು. ಇತ್ಯಾದಿ, ಇತ್ಯಾದಿಗಳು.

ಈ ಎಲ್ಲಾ ಗುಣಗಳನ್ನು ಲೌಕಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಕಷ್ಟ ಸಾಧ್ಯ. ಆದರೆ ಒಂದೊಂದು ಗುಣವೂ ಒಂದೊಂದು ತರಹ ಅನಂದವನ್ನು ಕೊಡುವುದು. ಅನುಭವಿಸಿದಾಗ ಅನಂದದ ಸತ್ಯ ಗೊತ್ತಾಗುತ್ತದೆ.

ಇಂದ್ರಿಯಗಳು ಮತ್ತು ಮನಸ್ಸುಗಳ ಹತೋಟಿಯೊಡನೆ, ವಿವೇಕದಿಂದ ಸದ್ಗುಣಗಳನ್ನು ಬದುಕಲ್ಲಿ ಅಳವಡಿಸಿಕೊಂಡು ಜ್ಞಾನ ದಿಂದ ಆತ್ಮ ಸತ್ಯವನ್ನರಿಯಬೇಕು. ಭಕ್ತಿ ಮಾರ್ಗದಿಂದ ಭಗವಂತನಿಗೆ ಶರಣಾಗಬೇಕು. ಅಲ್ಲದೇ ತತ್ವ ಚಿಂತನೆಯಿಂದ ಮಾಯೆಯ ಅಸ್ತಿತ್ವವನ್ನು ಅರಿತು ಬದುಕಿದರೆ, ಮಾಯೆಯು ಅಸ್ತಿತ್ವದಲ್ಲಿದ್ದರೂ, ಅದು ನಮಗೆ ಪರಿಣಾಮ ಬೀರುವುದಿಲ್ಲ. ಆಗ ಈ ಮಾಯೆಯಿಂದ ಆಚೆ ಬಂದು ಅಥವಾ ಅವುಗಳನ್ನು ಬದಿಗಿಟ್ಟು ಅನಂದದ ಬದುಕು ಸಾಗಿಸಲು ಸಾಧ್ಯವಿದೆ.


ಕವಿ ಮನಸು
ಸಮರಸವೇ ಜೀವನ

ಬದುಕು ನಿರಂತರ ಪಯಣ
ಸುಖ ದುಃಖಗಳ ಕಥನ
ಭಾವನೆ ಆಲೋಚನೆಗಳ ಮಂಥನ
ಇದರೊಡನೆ ಸಮರಸವೇ ಜೀವನ

ತೊಟ್ಟು ಆಸೆ ವ್ಯಾಮೋಹಗಳ ಗರಿ
ಗಹನವಿಮದು ಅರಿಯಲು ಕರ್ಮದ ಪರಿ
ಪೇಳಬಲ್ಲವೇ ದೃಢವಾಗಿ ಯಾವುದು ತಪ್ಪು
ಹೌದು ಸಮಯವಿದು ನಿರಂತರ ಹರಿಯುವ ರಘುರಿ

ಭೂತ ಭವಿಷ್ಯಗಳ ಚಿಂತೆಯನು ಮರೆತು
ಈ ಕಣಗಳ ಅನುಭವದಿ ಪೂರ್ಣತೆಯಲ್ಲಿ
ಕಲೆತು ಎಲ್ಲರೊಂದಿಗೆ ಸಹಜಾಳೆಯಲ್ಲಿ ಬೆರೆತು
ನಿಲ್ಲದೆ ನಡೆಯುತ್ತಿರು ಈ ಮರ್ಮದ
ಅರಿತು

— ಚೇತನ ಭಾರ್ಗವ, ಬೆಂಗಳೂರು

ಮಕ್ಕಳ ಜ್ಞಾನಭಂಡಾರ ಹೆಚ್ಚಿಸಲು

ಇರಲಿ ಮನೆಗೊಂದು ದಿನಪತ್ರಿಕೆ

ಪತ್ರಿಕೆ ಓದುವುದರಿಂದಾಗುವ ಪ್ರಯೋಜನಗಳು

ಭಾಷಾ ಕೌಶಲ್ಯ ಸುಧಾರಣೆ
ಸಾಮಾನ್ಯ ಜ್ಞಾನ ಹೆಚ್ಚಳ
ನೈತಿಕ ಮತ್ತು ಸಾಮಾಜಿಕ ಅರಿವು
ಮೊಬೈಲಿನಿಂದ ದೂರವಿರುವುದು
ಓದುವ ಹವ್ಯಾಸಕ್ಕೆ ಅಡಿಪಾಯ

ಹೊಸಪೇಟೆಯಲ್ಲಿ ಹಂಪಿ ಟೈಮ್ಸ್ ಪ್ರಕಟಣೆಗೆ ಸಂಪರ್ಕಿಸಿ

9902909399, 9980559681
9740742251, 8073589125


ತುಂಗಭದ್ರಾ ನೀರಿನ ಮಟ್ಟ

ಬುಧವಾರ : 19-02-2025

ಗರಿಷ್ಠ ಮಟ್ಟ	1633 ಅಡಿ
ಇಂದಿನ ಮಟ್ಟ	1611.06 ಅಡಿ
ಒಳ ಹರಿವು	0 ಕ್ಯುಸೆಕ್
ಹೊರ ಹರಿವು	9115 ಕ್ಯುಸೆಕ್
ಇಂದಿನ ಸಾಮರ್ಥ್ಯ	39.967 ಟಿಎಂಸಿ
ಗರಿಷ್ಠ ಸಾಮರ್ಥ್ಯ	105.788 ಟಿಎಂಸಿ
ಕಳೆದ ವರ್ಷ ಇದೇ ದಿನ	
ಇಂದಿನ ಮಟ್ಟ	1587.77 ಅಡಿ
ಒಳ ಹರಿವು	0 ಕ್ಯುಸೆಕ್
ಹೊರ ಹರಿವು	165 ಕ್ಯುಸೆಕ್
ಸಾಮರ್ಥ್ಯ	9.268 ಟಿಎಂಸಿ

ನಿತ್ಯ ಪಂಚಾಂಗ

ಮಾಸ: ಮಾಘ | ಸಂವತ್ಸರ: ಕ್ರೋಧಿ

20-02-2025 - ಗುರುವಾರ

ತಿಥಿ	: ಸಪ್ತಮಿ
ಪಕ್ಷ	: ಕೃಷ್ಣ
ನಕ್ಷತ್ರ	: ವಿಶಾಖ
ಯೋಗ	: ಧ್ರುವ
ಕರಣ	: ಭವ
ಸೂರ್ಯೋದಯ	: 06:56:59
ಸೂರ್ಯಾಸ್ತ	: 18:24:32
ರಾಹು ಕಾಲ	: 14:07-15:33
ಯಮಘಂಡ ಕಾಲ	: 06:57-08:23
ಗುಳಿಕ ಕಾಲ	: 09:49-11:15

ಭಾವಪೂರ್ಣ ಶ್ರದ್ಧಾಂಜಲಿ ನಿಧನ - ಪುಣ್ಯ ಸ್ಮರಣೆ
ಜಾಹೀರಾತುಗಳಿಗೆ ವಿಶೇಷ ರಿಯಾಯಿತಿ

ನಿಧನದ ಬಗ್ಗೆ ಕುಟುಂಬ, ಸ್ನೇಹಿತರು, ಮತ್ತು ಪರಿಚಿತರಿಗೆ ಶೀಘ್ರ ಮತ್ತು ಸರಿಯಾದ ಮಾಹಿತಿ ನೀಡಲು ಇದು ನೆರವಾಗುತ್ತದೆ.

ಜಾಹೀರಾತು ನೀಡಲು ಸಂಪರ್ಕಿಸಿ

ಹಂಪಿ ಟೈಮ್ಸ್

94486 33038

ಅನಧೀಕೃತ ಬಡಾವಣೆಯ ಆಸಿಗಳ ಮೂಲೀಕರಣ ಬಿ-ಖಾತಾ ಪಡೆದುಕೊಳ್ಳಿ

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿಕೆ | ಬಿ-ಖಾತಾ ನೀಡುವ ಅಭಿಯಾನಕ್ಕೆ ಚಾಲನೆ

■ ಹಂಪಿ ಟೈಮ್ಸ್ ಬಳ್ಳಾರಿ

ಆಸ್ತಿ ಮಾಲೀಕರ ಅನುಕೂಲಕ್ಕಾಗಿ ಅನಧೀಕೃತ ಬಡಾವಣೆಗಳನ್ನು ಹೊಂದಿರುವ ಆಸ್ತಿಗಳಿಗೆ ಇ-ಆಸ್ತಿ ಸೃಜನೆ ಮಾಡಿ 'ಬಿ-ಖಾತಾ' ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಬಳ್ಳಾರಿ ಮಹಾನಗರ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು ಅಗತ್ಯ ದಾಖಲೆ ಸಲ್ಲಿಸಿ ಬಿ-ಖಾತಾ ಪಡೆದುಕೊಳ್ಳಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.

ಮಹಾನಗರ ಪಾಲಿಕೆ ವತಿಯಿಂದ ನೀಡಲಾಗುವ ಬಿ-ಖಾತಾ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ತಿಳಿಸಲು ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ದ್ವೇಷಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿ-ಖಾತಾ ನೀಡುವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದ್ದು, ಈ ಅಭಿಯಾನವನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ ಎಂದು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅನಧೀಕೃತ ಸ್ವತ್ತುಗಳಿಗೆ ಸಹ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಆಸ್ತಿಯ ಕಂದಾಯ ಪಾವತಿಸಿ, ಬಿ-ಖಾತಾ ಪಡೆಯಬಹುದಾಗಿದೆ. ಇದರಿಂದ ಬಹು ದಿನಗಳಿಂದ ಅನಧಿಕೃತ ಆಸ್ತಿಗಳ ಖಾತಾ ಸಮಸ್ಯೆಗೆ ಪರಿಹಾರ ಕಲ್ಪಿಸಿದಂತಾಗುತ್ತದೆ ಎಂದು.

ಸೆಪ್ಟೆಂಬರ್ 10, 2024 ರ ಕ್ಷಿಂತ ಮುಂಚಿನ ಆಸ್ತಿಗಳಿಗೆ ಈ ಕಾಯ್ದೆಯ ಅನ್ವಯವಾಗುತ್ತದೆ. ಈ ಅಭಿಯಾನವು ಒಂದು ಬಾರಿ ಪರಿಹಾರ ಕ್ರಮವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಿ-ಖಾತಾ ನೀಡುವ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಆಸ್ತಿಯ ಮಾಲೀಕರು, ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ, 07 ದಿನಗಳ ಒಳಗಾಗಿ ಬಿ-ಖಾತಾ ಪಡೆಯಬಹುದು



ಹಾಗೂ ಜನರ ಅನುಕೂಲಕ್ಕಾಗಿ ಪಾಲಿಕೆ ವ್ಯಾಪ್ತಿಯ ವಾಡ್ಡಾರ್ ಸ್ತಂಭ-ಸೇವಕರನ್ನು ನೇಮಿಸಲಾಗುವುದು. ಅವರು ಮನೆ-ಮನೆಗೆ ಭೇಟಿ ನೀಡಿ ಪೂರಕ ದಾಖಲೆ ಸಂಗ್ರಹಿಸಿ ನೋಂದಣಿಗೆ ಕ್ರಮವಹಿಸುತ್ತಾರೆ. ಬಳಿಕ ಮನೆಗೆ ಬಿ-ಖಾತಾ ತಲುಪಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗಬಾರದು, ನೇರವಾಗಿ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಬಹುದು. ಸಹಾಯವಾಣಿ ಸಂಖ್ಯೆ ಆರಂಭಿಸಲಾಗುವುದು ಎಂದು.

ಅಭಿವೃದ್ಧಿಗೆ ಪಣ: ರಸ್ತೆಗಳ ನವೀಕರಣ, ವೃತ್ತಗಳ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಬಳ್ಳಾರಿ ನಗರ ಅಭಿವೃದ್ಧಿಗೆ ಹಲವಾರು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ತಿಳಿಸಿದರು.

ನಗರದಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಈ ಬಾರಿ ಮಳೆ ಉತ್ತಮವಾಗಿದ್ದು, ಕೆರೆಗಳನ್ನು ತುಂಬಿಸಿಕೊಳ್ಳಲಾಗಿದೆ. ಮುಂಜಾಗತೆಗಾಗಿ ನೀರು ಸರಬರಾಜು ಟ್ಯಾಂಕರ್‌ಗಳನ್ನು ಸಹ ಇಟ್ಟುಕೊಳ್ಳಲಾಗಿದೆ ಎಂದು.

ನಗರದ ಹೃದಯ ಭಾಗದ ಗಡಿಯಾರ ಸ್ಥಂಭ

ಉದ್ಘಾಟನೆ ಸಂಬಂಧಿಸಿದಂತೆ ಕ್ಲಾಕ್ ಟವರ್ ಪಕ್ಕದಲ್ಲಿ ಅಂಫಿ ಥಿಯೆಟರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಒಂದೂವರೆ ತಿಂಗಳೊಳಗೆ ಪೂರ್ಣಗೊಳಿಸಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಉದ್ಘಾಟಿಸಲಾಗುವುದು ಎಂದು ಸ್ಪಷ್ಟೀಕರಣ ನೀಡಿದರು.

ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀತ್ ಅವರು ಮಾತನಾಡಿ, ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 35,568 ಅನಧಿಕೃತ ಬಡಾವಣೆಗಳು ಇದ್ದು, ಅದರಲ್ಲಿ ವಸತಿ-11,423, ವಾಣಿಜ್ಯ-5,201, ಕೈಗಾರಿಕೆ-265 ಮತ್ತು 18,679 ಖಾಲಿ ನಿವೇಶನಗಳಿವೆ ಎಂದು ಮಾಹಿತಿ ನೀಡಿದರು.

ಜನಸಾಮಾನ್ಯರು ಕಟ್ಟಡ, ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಸಮಸ್ಯೆ ಉಂಟಾಗಿತ್ತು. ರಾಜ್ಯ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ನೀಡಲು ಮುಂದಾಗಿದ್ದರಿಂದ ಜನಸಾಮಾನ್ಯರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು.

ದಾಖಲೆ ಸಲ್ಲಿಸಿ: ಬಿ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ಪಷ್ಟಿನ ಮಾಲೀಕತ್ವದ ನೋಂದಾಯಿತ ಮಾರಾಟ ಪತ್ರ, ದಾನ ಪತ್ರ, ವಿಭಾಗ ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು, ಮಂಜೂರಾತಿ ಪತ್ರಗಳು ಕಂದಾಯ ಇಲಾಖೆಯಿಂದ 94 ಸಿಡಿ ಅಡಿ ನೀಡಲಾದ ಹಕ್ಕು ಪತ್ರ,

ಸ್ವತ್ತು ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಪೋಟೋ ಮತ್ತು ಸ್ವತ್ತಿನ ಪೋಟೋ, ಮಾಲೀಕರ ಗುರುತಿನ ದಾಖಲೆಯ ಪ್ರತಿ ಸಲ್ಲಿಸಬೇಕು.

ನೋಡಲ್ ಅಧಿಕಾರಿಗಳ ನೇಮಕ: ಸಾರ್ವಜನಿಕರ ಹಿತದೃಷ್ಟಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮಾಹಿತಿಗಾಗಿ ನಗರದ ವಾರ್ಡ್ ನಂ.1, 15 ರಿಂದ 24 ಹಾಗೂ 36, 37 ರ ನಿವಾಸಿಗಳು ಮಹಾನಗರಪಾಲಿಕೆ ವಲಯ ಕಚೇರಿ-1ರ ಆಯುಕ್ತ ಗುರುರಾಜ್ ಸೌದಿ(ಮೊ.9482950502), ವಾರ್ಡ್ ನಂ.2 ರಿಂದ 14 ರ ನಿವಾಸಿಗಳು ಮಹಾನಗರಪಾಲಿಕೆ ವಲಯ ಕಚೇರಿ-2ರ ಆಯುಕ್ತ ಫಣಿರಾಜ್ (ಮೊ.9483833135) ಮತ್ತು ವಾರ್ಡ್ ನಂ.25 ರಿಂದ 35 ಹಾಗೂ 38, 39 ರ ನಿವಾಸಿಗಳು ಮಹಾನಗರಪಾಲಿಕೆ ವಲಯ ಕಚೇರಿ-3ರ ಆಯುಕ್ತ ಮಲ್ಲಿಕಾರ್ಜುನ್ (ಮೊ.9448493344) ಇವರಿಗೆ ಸಂಪರ್ಕಿಸಬಹುದು.

ಇ-ಖಾತಾ ಹೆಲ್ಪ್ ಡೆಸ್ಕ್: ಮಹಾನಗರ ಪಾಲಿಕೆ ವಲಯ ಕಚೇರಿ-1ರ ಕಂದಾಯ ನಿರೀಕ್ಷಕ ವೀರೇಶಯ್ಯ ದೂ.08392-294708, ಮೊ. 7019141268 (ವಾರ್ಡ್ ನಂ.1, 15 ರಿಂದ 24 ಹಾಗೂ 36, 37), ವಲಯ ಕಚೇರಿ-2ರ ಸಹಾಯಕ ಕಂದಾಯ ಅಧಿಕಾರಿ ಅಬ್ದುಲ್ ಖಾದರ್ ಎಸ್.ಕೆ ದೂ.08392-294745, ಮೊ.98454 69264 (ವಾರ್ಡ್ ನಂ.2 ರಿಂದ 14), ವಲಯ ಕಚೇರಿ-3ರ ಕಂದಾಯ ನಿರೀಕ್ಷಕ ಕೆ. ವೆಂಕಟೇಶ್ ದೂ.08392-294753, ಮೊ.9986174981 (ವಾರ್ಡ್ ನಂ.25 ರಿಂದ 35 ಹಾಗೂ 38, 39) ಗೆ ಸಂಪರ್ಕಿಸಬಹುದು.


ನಗರದಲ್ಲಿ ಸಾರ್ವಜನಿಕರ ಪ್ರಾಸಕ್ತಿ ಹಾಗೂ ಪ್ರಾಸಕ್ತಿ ಉತ್ಪನ್ನಗಳನ್ನು ಬಳಸಬಾರದು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಈ ವೇಳೆ ಮಹಾನಗರ ಪಾಲಿಕೆಯ ಸಭಾನಾಯಕ ಪಿ.ಗಾಧಪ್ಪ, ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಇತರರು ಇದ್ದರು.

ಶೀಘ್ರದಲ್ಲೇ ಗೃಹಲಕ್ಷ್ಮಿ ಸಹಾಯ ಧನ ಪಾವತಿ : ರೆಡ್ಡಿ ಶ್ರೀನಿವಾಸ್

■ ಹಂಪಿ ಟೈಮ್ಸ್ ಕೊಪ್ಪಳ

ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶೀಘ್ರದಲ್ಲೇ ಉಳಿದ ಕಂತಿನ ಸಹಾಯ ಧನ ಪಾವತಿಯಾಗಲಿದೆ ಎಂದು ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಹೇಳಿದರು.



ಅವರು ಬುಧವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನ ಸಾಮಾನ್ಯರ ಏಳಿಗೆಗಾಗಿ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಮಹತ್ವರವಾದ ಐದು ಗ್ಯಾರಂಟಿ ಯೋಜನೆಗಳನ್ನು ಕೊಪ್ಪಳ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಜೊತೆಗೆ ಕೊಪ್ಪಳ ಜಿಲ್ಲೆಯ ರಾಜ್ಯದಲ್ಲಿ ಉತ್ತಮ ಸ್ಥಾನ ಪಡೆದಿದೆ. ಕುಟುಂಬದ ಯಜಮಾನಿಗೆ ಮಾಸಿಕ ರೂ. 2000 ಸಾಮಗ್ರಿಗಳ ಧನ ಸಹಾಯ ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಇರುವ ಸಹಾಯ ಧನ ಮೊತ್ತವು ಸರ್ಕಾರದಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಶೀಘ್ರವೇ ಜಮೆಯಾಗಲಿದ್ದು, ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಹಕರ ಸೇವಾ ಕೇಂದ್ರಗಳ ಮೂಲಕ ಗ್ರಾಮೀಣ ಭಾಗದಲ್ಲಿ ಜನರು ತಮ್ಮ ಬ್ಯಾಂಕ್

ಖಾತೆಯಲ್ಲಿನ ಹಣ ತೆಗೆದುಕೊಳ್ಳುತ್ತಾರೆ. ಆದರೆ, ಹಣ ತೆಗೆದುಕೊಂಡು ವೇಳೆಯಲ್ಲಿ ಜನರಿಂದ ಕಮಿಷನ್ ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇದಲ್ಲದೇ ಗೃಹಲಕ್ಷ್ಮಿ ಹಣ ಪಾವತಿಗಾಗಿ ಬ್ಯಾಂಕುಗಳಲ್ಲಿನ ಸಣ್ಣ-ಮಟ್ಟ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಜಿಲ್ಲಾ ಲೀಡ್ ಬ್ಯಾಂಕ್ ಮಾನೇಜರ್‌ಗಳು ಎಲ್ಲಾ ಬ್ಯಾಂಕ್ ಅಧಿಕಾರಿಗಳ ಸಭೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಬಿಲ್ ಬಾಕಿ ವಸೂಲಾತಿ ಸಂದರ್ಭದಲ್ಲಿ ಜನರಲ್ಲಿ ಮಾನವೀಯತೆಯಿಂದ ವರ್ತಿಸುವಂತೆ ಜಿಲ್ಲಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಜಿಲ್ಲೆಯ ನ್ಯಾಯಾಂಗ ಅಂಗಡಿಗಳು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುವುದರ ಜೊತೆಗೆ ಸರಿಯಾದ ಸಮಯದಲ್ಲಿ ವಿತರಣೆ ಮಾಡಬೇಕು ಎಂದು.

ಯುವನಿಧಿ ಯೋಜನೆಯಡಿ ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ನೋಂದಣಿ ಯಾಗಿದೆ. ಯುವಕರಿಗೂ ಸೌಲಭ್ಯಗಳು ಸಿಗಬೇಕೆಂಬುವುದು ಸರ್ಕಾರದ ಮುಖ್ಯ ಉದ್ದೇಶ ವಾಗಿದ್ದು, ಅರ್ಹ ಫಲಾನುಭವಿಗಳಿಗೆ ಜಾಗೃತಿ ಮೂಡಿಸಿ ಈ ಯೋಜನೆಯಡಿ ಇನ್ನೂ ಹೆಚ್ಚಿನ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 6 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಇಲ್ಲಿಯವರೆಗೆ ಪಡೆದುಕೊಂಡಿದ್ದಾರೆ. ಕಛೇರಿ, ಶಾಲಾ-ಕಾಲೇಜುಗಳಿಗೆ ಬರುವ ಹೋಗುವ ಅಭಿಯಾನದಲ್ಲಿ ಬಸ್ ಟ್ರಸ್ಟ್ ಸಂಖ್ಯೆಗಳನ್ನು ಹೆಚ್ಚಿಸಿ, ಬಸ್ ನಿಲ್ದಾಣಗಳಲ್ಲಿ ಶೌಚಾಲಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪಂಚ ಗ್ಯಾರಂಟಿ ಯೋಜನೆಗಳಡಿ ಜಿಲ್ಲೆಯ ಯಾವುದೇ ಅರ್ಹ ಫಲಾನುಭವಿಗಳು ಹೊರಗುಳಿ ಯದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಅರ್ಹರಿಗೆ

ಯೋಜನೆಗಳ ಲಾಭ ದೊರಕಿಸಿ, ಜಿಲ್ಲೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದು, ಜನಪರವಾದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆದು ಬದುಕು ಕಟ್ಟಿಕೊಂಡು, ಇತರರಿಗೆ ಮಾದರಿಯಾದ ಫಲಾನುಭವಿಗಳ ಯೋಗಾಧ್ಯಕ್ಷರಾಗುವ ಮಹಿಳೆ ಸಲ್ಲಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳೆ ಅವರು ಮಾತನಾಡಿ, ಕೊಪ್ಪಳ ಕೇಂದ್ರ ಬಸ್‌ನಿಲ್ದಾಣದಲ್ಲಿರುವ ಶೌಚಾಲಯಗಳು ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯವಿಲ್ಲ. ಅವುಗಳ ಸ್ವಚ್ಛತೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಯುವನಿಧಿ ಯೋಜನೆಯಡಿ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳ ಮಾಹಿತಿ ಪಡೆದು ಅವರಿಗೆ ಯೋಜನೆಯಡಿ ನೋಂದಾಯಿಸಬೇಕು. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುನ್ನಾ ಜಿಲ್ಲಾ ಮತ್ತು ಆಯಾ ತಾಲ್ಲೂಕಿನ ಗ್ಯಾರಂಟಿ ಸಮಿತಿಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಎಂದು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಟಿ ಖಾದ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿ ಕಾರ್ಜುನ್ ತೊದಲಬಾಗಿ ಸೇರಿದಂತೆ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಇತರರಿದ್ದರು.

ಬಿ-ಖಾತೆಗಾಗಿ ತೆರಿಗೆ ಪಾವತಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿಕೆ

■ ಹಂಪಿ ಟೈಮ್ಸ್ ಬಳ್ಳಾರಿ

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ತೆರಿಗೆ ಪಾವತಿಸಿ ಬಿ-ಖಾತಾ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಸರ್ಕಾರಿ ಹಾಗೂ ಸರ್ಕಾರದ ಅಧೀನ ಇಲಾಖೆ, ನಿಗಮ, ಮಂಡಳಿಗಳ ಜಾಗಗಳನ್ನು ಹೊರತುಪಡಿಸಿ, ಅನಧಿಕೃತ ಬಡಾವಣೆ, ಭೂ ಪರಿವರ್ತನೆ ಹೊಂದದ ಸ್ವಂತವಾಗಿ ತಮ್ಮದೇ ಮಾಲೀಕತ್ವ ಹೊಂದಿದ ನಿವೇಶನ/ಜಾಗಗಳಲ್ಲಿ ನಿರ್ಮಿಸಿಕೊಂಡಿರುವ ಅನಧಿಕೃತ ನಿವೇಶನ/ಕಟ್ಟಡಗಳನ್ನು 2024 ಸೆ.10 ರ ಒಳಗಾಗಿ ನೋಂದಾಯಿತ ಮೂಲಕ ಖರೀದಿ ಮಾಡಿದಂತಹ ಆಸ್ತಿಗಳನ್ನು ಮಹಾನಗರ ಪಾಲಿಕೆ, ನಗರಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಬಿ-ಖಾತೆ ಪಡೆಯಬಹುದಾಗಿದೆ. ಒಂದು ಬಾರಿ ಮಾತ್ರ ಮೇ 10 ರೊಳಗಾಗಿ ಅರ್ಜಿ ಸಲ್ಲಿಸಿ 2024-25ನೇ ಸಾಲಿನ ಆಸ್ತಿ ತೆರಿಗೆಯ 02 ಪಟ್ಟಿ ದಂಡ ಪಾವತಿಸಿ, ಮಹಾನಗರ ಪಾಲಿಕೆಯಲ್ಲಿ ನಮೂನೆ-2ಎ ಮತ್ತು ಇತರೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ-3ಎ ಪಡೆಯಲು ಅವಕಾಶ ನೀಡಲಾಗಿದೆ.

'ಬಿ' ರಿಜಿಸ್ಟರ್ ಸಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ ದಾಖಲೆ: ಆಸ್ತಿಗೆ ಸಂಬಂಧಿಸಿದಂತೆ ಸ್ಪಷ್ಟಿನ ಮಾಲೀಕತ್ವ ಸಾಬೀತುಪಡಿಸುವ 10.09.2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ (ಆಸ್ತಿ ತೆರಿಗೆ 02 ಪಟ್ಟಿ ಮೊತ್ತದ ದಂಡದೊಂದಿಗೆ), ಮಾಲೀಕರ ಪೋಟೋ ಮತ್ತು ಸ್ವತ್ತಿನ (4 ಪಾರ್ಶ್ವಗಳನ್ನು ತೋರಿಸುವಂತೆ ಪಡೆದ) ಪೋಟೋ, ಸರ್ಕಾರದ ಇಲಾಖೆಗಳಿಂದ ವಿತರಿಸಿದ ಗುರುತಿನ ಚೀಟಿ. ಮೇಲ್ಕಂಡ ದಾಖಲೆಗಳನ್ನು ಸಲ್ಲಿಸಿ ಬಿ-ಖಾತಾ ಪಡೆಯಬಹುದು.

ನೋಂದ.ಸಂ: 5327/2020-21 ಕರಾಸೌಸಿನಿ ಸ.ಸಂ: VJN0167

ಶ್ರೀ ರುಕ್ಮಿಣಿ ಪಾಂಡುರಂಗ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ.,

#290, 4ನೇ ವಾರ್ಡ್, ಕಮಲಾಪುರ, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆ-583221

ವಿಶೇಷ ಸಾಮಾನ್ಯ ಸಭೆಯ ಅಧಿಸೂಚನೆ

ದಿನಾಂಕ: 01-03-2025 | ಶನಿವಾರ ಬೆಳಿಗ್ಗೆ 11:30ಕ್ಕೆ

ಅಧ್ಯಕ್ಷತೆ: ಶ್ರೀಮತಿ ವಸುಂಧರಾ ಚೋಪಿ, ಸ್ಥಳ: ಸಹಕಾರಿ ಕಚೇರಿಯಲ್ಲಿ

ವಿಶೇಷ ಸಾಮಾನ್ಯ ಸಭೆಯ ವಿಷಯ, ಟಿಪ್ಪಣಿ, ಮತ್ತು ಲಗತ್ತುಗಳನ್ನೊಳಗೊಂಡ ಅಧಿಸೂಚನೆ ಪ್ರತಿಯನ್ನು ಅರ್ಹ ಎಲ್ಲಾ ಸದಸ್ಯರಿಗೂ ಈಗಾಗಲೇ ಸ್ಥಳೀಯ ತಲುಪಿಸುವಿಕೆಯ ಮೂಲಕ ಕಳುಹಿಸಲಾಗಿದೆ. ಆಕರ್ಷಕ ತಲುಪದೇ ಇದ್ದಲ್ಲಿ ಈ ಪತ್ರಿಕಾ ಪ್ರಕಟಣೆ ಯನ್ನೇ ಆಹ್ವಾನವೆಂದು ಪರಿಗಣಿಸಿ ಸಭೆಗೆ ಹಾಜರಾಗಲು ಮನವಿ ಹಾಗೂ ಕಚೇರಿ ಸಮಯದಲ್ಲಿ ಸ್ವತಃ ಭೇಟಿಯಾಗಿ ವಿಷಯ ವಿವರವನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ವಿ.ಸೂ: ಅರ್ಹ ಸದಸ್ಯರು ಮಾತ್ರ ಸಭೆಯಲ್ಲಿ ಭಾಗವಹಿಸಬಹುದು ಹಾಗಾಗಿ ಬರುವಾಗ ಆಹ್ವಾನ ಪತ್ರಿಕೆಯನ್ನು ತಪ್ಪದೇ ತರತಕ್ಕದ್ದು.

ದಿನಾಂಕ: 07-02-2025 ಆಡಳಿತ ಮಂಡಳಿ ಅಪ್ಪಣೆ ಮೇರೆಗೆ

ಸ್ಥಳ: ಕಮಲಾಪುರ ಸಭೆ/ (ಶ್ರೀಮತಿ ಬಿ.ಅನುಜಾ)

ಕಾರ್ಯದರ್ಶಿ



ಪರೀಕ್ಷೆ ಎಂದರೆ ಸಂಭ್ರಮಿಸಿ... ಧೈರ್ಯವಾಗಿ ಎದುರಿಸಿ ಧೈರ್ಯಂ ಸರ್ವತ್ರ ಸಾಧನಂ

ಜ್ಞ ಬವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳು ವಿದ್ಯಾರ್ಥಿಗಳ ಪಾಲಿಗೆ 'ಪರೀಕ್ಷಾಕಾಲ'. ವರ್ಷಪೂರ್ತಿ ಓದಿದ ವಿಷಯಗಳನ್ನು ಸಾರಿಕೊಂಡು ಎರಡು ಮೂರು ಗಂಟೆಗಳಲ್ಲಿ ದಾಖಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ 'ಸಕಾಲ'. ಅದರಲ್ಲೂ ವಿಶೇಷವಾಗಿ ಹತ್ತನೇ ಮತ್ತು ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗಂತೂ ಈ ಪರೀಕ್ಷೆಗಳು ಅವರ ಭವಿಷ್ಯ ನಿರ್ಧಾರಣೆಯ ಸಮಯ... ಎಂದು ಎಲ್ಲರೂ ಹೇಳಿದ್ದನ್ನು ಕೇಳಿ ಆ ಮಕ್ಕಳಿಗೆ ಏನೋ ಒಂಧರ ಆತಂಕ ಮತ್ತು ಭಯ. ಪೋಷಕರ, ಶಿಕ್ಷಕರ, ನೆರೆಹೊರೆಯವರ, ಸಂಬಂಧಿಕರ ನಿರೀಕ್ಷೆಗಳನ್ನು ಹುಸಿಗೊಳಿಸಬಾರದೆಂಬ ಒತ್ತಡವೂ ಮಕ್ಕಳ ಮನದಲ್ಲಿ ಗೊತ್ತಿಲ್ಲದೆ ಅಡಗಿ ಕುಳಿತಿರುತ್ತದೆ. ಇದಲ್ಲವನ್ನು ಮಟ್ಟಿನಿಂತು, ಪರೀಕ್ಷೆಯನ್ನು ದಿಟ್ಟವಾಗಿ ಎದುರಿಸುವುದು ಒಂದು ಜಾಣ್ಮೆ. ಹೀಗಾಗಿ ಪರೀಕ್ಷೆ ಎಂದರೆ ಹೆದರದೆ, ಸುಲಭವಾಗಿ ಎದುರಿಸುವ ಕೆಲವು ಮಾರ್ಗೋಪಾಯಗಳನ್ನು ತಿಳಿಯೋಣ ಬನ್ನಿ.

ನಿಮ್ಮ ಬಗೆಗೆ ನಿಮಗೆ ಆತ್ಮ ವಿಶ್ವಾಸವಿರಲಿ

ಪ್ರೀತಿಯ ವಿದ್ಯಾರ್ಥಿಗಳೇ ನಿಮ್ಮ ಬಗೆಗೆ ನಿಮಗೆ ಆತ್ಮವಿಶ್ವಾಸ ತುಂಬಾ ಮುಖ್ಯ. ನಿಮ್ಮ ಸಾಮರ್ಥ್ಯದ ಸ್ಪಷ್ಟ ಪರಿಕಲ್ಪನೆ ನಿಮಗಿರಲಿ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳದೆ ಆತ್ಮ ವಿಶ್ವಾಸದಿಂದ ಮುನ್ನುಗ್ಗಿ, ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ.

ಓದಿಗೆ ವೇಳಾಪಟ್ಟಿ ಇರಲಿ

ನೀವು ಓದುವ ಕೋಣೆಯಲ್ಲಿ ಯಾವ ವಿಷಯವನ್ನು ಎಷ್ಟು ಸಮಯದವರೆಗೆ ಓದಬೇಕೆಂಬ ಸ್ಪಷ್ಟ ಪರಿಕಲ್ಪನೆಯನ್ನು ನೀಡುವ ಕೆಲವು ವೇಳಾಪಟ್ಟಿ ಇರಲಿ. ಒಂದೇ ವಿಷಯವನ್ನು ಹೆಚ್ಚು ಸಮಯವದವರೆಗೆ ಓದೋದು ಬೇಡ. ಹೀಗಾದರೆ ಏಕತಾನತೆ ಉಂಟಾಗಿ ಓದಿನ ಬಗೆಗೆ ಆಸಕ್ತಿ ಕುಂದಬಹುದು. ಒಂದು ಕೋರ್ಸ್ ವಿಷಯದ ನಂತರ ಒಂದು ಭಾಷಾ ವಿಷಯವನ್ನು ಓದುವುದು ಉತ್ತಮ ಅಭ್ಯಾಸ.

ಓದಿ ಬರೆಯಿರಿ

ಒಂದು ಬಾರಿ ಬರೆಯುವುದು ಹತ್ತು ಬಾರಿ ಓದುವುದಕ್ಕಿಂತ ಸಮ. ಹೀಗಾಗಿ ಬರೀ ಓದುವುದಕ್ಕಿಂತ ಓದುತ್ತಾ ಬರೆಯುವುದು, ಟಿಪ್ಪಣಿ ಮಾಡಿ ಕೊಳ್ಳುವುದು ಉತ್ತಮ. ಹೀಗೆ ಮಾಡುವುದರಿಂದ ಓದಿದ ವಿಷಯಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ. ಕೆಲ ವಿಷಯಗಳನ್ನು ಅಂದರೆ, ವಿಶೇಷವಾಗಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಆಕೌಂಟೆನ್ಸಿ ಮೊದಲಾದವುಗಳನ್ನು ಬರೆಯುತ್ತಾ ಕಲಿಯುವುದು ಒಳ್ಳೆಯ ಅಭ್ಯಾಸ. ಪ್ರತಿ ಪಾಠದ ಮುಖ್ಯಾಂಶಗಳನ್ನು ಪಟ್ಟಿ ಮಾಡಿಟ್ಟುಕೊಂಡು ಆಗಿಂದಾಗ್ಗೆ ಪುನರ್ ಮನನ ಮಾಡುತ್ತೀರಿ. ಸಾಧ್ಯವಾದರೆ ನಾಲ್ಕಾರು ಸಹಪಾಠಿಗಳು ಸೇರಿ ವಿಷಯಗಳನ್ನು ಚರ್ಚಿಸಿ. ಆದರೆ ಕಾಡು ಹರಟೆ ಬೇಡ.

ಇಷ್ಟಪಟ್ಟು ಓದಿ

ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ. ಏಕೆಂದರೆ ನೀವೀಗ ನಿಮ್ಮದೇ ಇಷ್ಟವನ್ನು ರೂಪಿಸಿಕೊಳ್ಳಲು ಹೊರಟಿದ್ದೀರಿ ಎಂಬುದು ತಿಳಿದಿರಲಿ. ಯಾರದ್ದೋ ಬಲವಂತಕ್ಕೆ ಓದೋದು ಬೇಡ. ಯಾವುದೇ ವಿಷಯವನ್ನಾಗಲಿ ತದೇಕ ಚಿತ್ತದಿಂದ ಪೂರ್ತಿ ಮನಸ್ಸುಕೊಟ್ಟು ಓದಿ. ಆಗ ಯಾವುದು ಅಸಾಧ್ಯವಲ್ಲ. ಓದಿನ ಕಡೆ ಮೊದಲು ನಿಮ್ಮನ್ನು ನೀವು ಮಾನಸಿಕವಾಗಿ ಸಿದ್ಧಗೊಳಿಸುವುದು ಅತಿ ಮುಖ್ಯ.

ಬೆಳಗಿನ ಸಮಯ ಓದಿಗೆ ಸೂಕ್ತ

ವಿಶೇಷವಾಗಿ ಬೆಳಗಿನ ಪ್ರಾತಃಕಾಲ ಅಂದರೆ 4:30 ರಿಂದ 5 ಗಂಟೆಯ ಸಮಯ ಓದಿಗೆ ಪ್ರಶಸ್ತಕಾಲ. ಆರಂಭದಲ್ಲಿ ವಿಳಯ ತೊಂದರೆಯಾದರೆ ಅಲಾರಂ ಇಟ್ಟುಕೊಳ್ಳಿ. ನಿತ್ಯ ಕಮಗಗಳನ್ನು ಮುಗಿಸಿ, ಮುಖ ತೊಳೆದುಕೊಂಡು ಒಂದೈದು ನಿಮಿಷ ಧ್ಯಾನ ಮಾಡಿ ಓದಲು ಕುಳಿತುಕೊಳ್ಳಿ.

ವ್ಯಾಯಾಮ, ಆಟೋಟಿಗಗಳಲ್ಲೂ ಪಾಲ್ಗೊಳ್ಳಿ

ಬೆಳಗಿನ ಆರು ಗಂಟೆಯ ತರುವಾಯ ಸ್ವಲ್ಪ ಹೊತ್ತು ಲಘು ವ್ಯಾಯಾಮ, ನಿಮ್ಮಷ್ಟದ ಆಟೋಟಿಗಲ್ಲಿ ತೊಡಗಿಸಿಕೊಳ್ಳಿ. ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸಿರುತ್ತದೆ. ನೀವು ಆರೋಗ್ಯವಾಗಿದ್ದಾಗ ಮಾತ್ರ ದೇಹ ಓದಲು ಸ್ಪಂದಿಸುತ್ತದೆ. ಹಾಗೆಯೇ ಸ್ವಲ್ಪ ಸಮಯದವರೆಗೆ ಚಿಸ್, ಕೇರಂ ಈ ತರಹದ ಒಳಾಂಗಣ ಆಟಗಳಲ್ಲೂ ಪಾಲ್ಗೊಳ್ಳಿ. ಇದು ನಿಮಗೆ ಓದಲು ಮತ್ತಷ್ಟು ಸ್ಫೂರ್ತಿ ನೀಡುತ್ತದೆ. ತರುವಾಯ ಸ್ನಾನ, ಪೂಜೆ, ಉಪಹಾರಾದಿಗಳನ್ನು ಮುಗಿಸಿ. ಶಾಲಾ ಕಾಲೇಜುಗಳ ರಜೆ ಇದ್ದರೆ, ಹಗಲಿನ ಸಮಯವನ್ನು ವ್ಯರ್ಥ ಮಾಡದೆ, ಓದಲಿಕ್ಕೆ ಪ್ರಾರಂಭಿಸಿ.

ಹಿರಿಯರ, ಗುರುಗಳ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಿ

ಪರೀಕ್ಷೆ ಕುರಿತಾಗಿ ಅಥವಾ ಯಾವುದಾದರೂ ವಿಷಯಗಳ ಕುರಿತಾಗಿ ಆತಂಕ, ಅನುಮಾನಗಳಿದ್ದರೆ, ಹಿರಿಯರ, ಗುರುಗಳ ಸಲಹೆಗಳನ್ನು ಪಡೆದುಕೊಳ್ಳಿ. ಅವರ ಸಲಹೆ ಸೂಚನೆಗಳನ್ನು ಅನುಸರಿಸಿ, ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ.

ಪ್ರಶ್ನೆ ಪತ್ರಿಕೆಯ ಮಾದರಿ ತಿಳಿದಿರಲಿ

ಪ್ರತಿ ವಿಷಯಗಳಿಗೂ ಅದರದೇ ಆದ ಪ್ರಶ್ನೆ ಪತ್ರಿಕೆಯ ಮಾದರಿ ಇರುತ್ತದೆ. ಈ ಬಗ್ಗೆ ಸ್ಪಷ್ಟ ತಿಳುವಳಿಕೆ ಮುಖ್ಯ. ಪ್ರಶ್ನೆ ಪತ್ರಿಕೆಗಳ ಮಾದರಿಯ ಜ್ಞಾನವು, ನಿಮ್ಮ ಪರೀಕ್ಷಾ ಸಿದ್ಧತೆಗೆ ಮತ್ತು ಹೆಚ್ಚು ಅಂಕ ಗಳಿಕೆಗೆ ಅನುಕೂಲಕರ.

ಓದಿನ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ, ಬಿಡಿಸಿ

ಪ್ರತಿಯೊಂದು ವಿಷಯದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ. ಈಗಿಲ್ಲಾ ಅಂತರ್ಜಾಲದಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳು ಲಭ್ಯವಿವೆ. ಈ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಅಭ್ಯಾಸ ಮಾಡಿ. ಇದು ನಿಮ್ಮನ್ನು ಪರೀಕ್ಷೆಗೆ ಮಾನಸಿಕವಾಗಿ ಸಿದ್ಧಗೊಳಿಸುತ್ತದೆ. ಯಾವ ಮಾದರಿಯ ಪ್ರಶ್ನೆಗಳು ಬರಬಹುದು ಎಂಬ ಸ್ಪಷ್ಟ ಪರಿಕಲ್ಪನೆ ಮೂಡುತ್ತದೆ. ಎಷ್ಟೋ ಬಾರಿ ಹಳೆಯ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳೇ ಪುನರಾವರ್ತನೆಯಾದ ಉದಾಹರಣೆ ಇದೆ. ಹಾಗೆಯೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಅಭ್ಯಾಸ ಮಾಡಿ. ಯಾವುದಾದರೂ ಪ್ರಶ್ನೆಗಳ ಬಗೆಗೆ ಸಮಸ್ಯೆಗಳಿದ್ದರೆ ಗುರುಗಳ ಮಾರ್ಗದರ್ಶನ ಪಡೆಯಿರಿ.



ಈ ಬಾರಿ ಫಲಿತಾಂಶ ನಮ್ಮದೆ

ಪರೀಕ್ಷಾ ದಿನದಂದು ವಹಿಸಬೇಕಾದ ಎಚ್ಚರಿಕೆಗಳು

1. ಯಾವ ದಿನ ಯಾವ ಪರೀಕ್ಷೆ ಇದೆ ಎಂಬ ಸ್ಪಷ್ಟ ತಿಳುವಳಿಕೆ ಇರಲಿ. ಇದಕ್ಕಾಗಿ ಪ್ರವೇಶ ಪತ್ರದಲ್ಲಿನ ವೇಳಾಪಟ್ಟಿಯನ್ನು ಸರಿಯಾಗಿ ಗಮನಿಸಿ.
2. ಪರೀಕ್ಷಾ ದಿನದಂದು, ಪರೀಕ್ಷಾ ಕೇಂದ್ರ ತಲುಪಲು ಸ್ವಲ್ಪ ಮುಂಚಿತವಾಗಿಯೇ ಮನೆಯಿಂದ ಹೊರಡಿ.ಬೇಗನೆ ಹೊರಡಿ ಬೇಗನೆ ತಲುಪಿ.
3. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ ಮತ್ತು ದೂರದ ಸ್ಥಳಗಳಿಂದ ಬರುವವರು ತಮ್ಮ ಸ್ಥಳಗಳಿಂದ ಪರೀಕ್ಷಾ ಕೇಂದ್ರಗಳಿಗೆ ಇರಬಹುದಾದ ಅಂತರ,
- ತಲುಪಲು ಬೇಕಾದ ಸಾರಿಗೆಯ ಬಗ್ಗೆ ಮುಂಚಿತವಾಗಿಯೇ ಹಿರಿಯರಿಗೆ ತಿಳಿಸಿ. ಸುರಕ್ಷಿತವಾಗಿ ತಲುಪುವ ವಿಧಾನದ ಸಿದ್ಧತೆ ಮಾಡಿಕೊಳ್ಳಿ.
4. ಪ್ರವೇಶ ಪತ್ರದಲ್ಲಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ.
5. ಪರೀಕ್ಷೆಯ ದಿನ ಅಥವಾ ಪರೀಕ್ಷೆಯ ಹಿಂದಿನ ದಿನ ಅನಿವಾರ್ಯ ಸಂದರ್ಭ ಹೊರತುಪಡಿಸಿ ದೂರದ ಊರುಗಳಿಗೆ ಹೋಗಲೇಬೇಡಿ.
6. ಪರೀಕ್ಷಾ ಸಮಯದ ಒಂದು ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರದತ್ತಿರಿ.
7. ಮನೆಯಿಂದ ಹೊರಡುವ ಮುನ್ನ ಹಾಲ್ ಟಿಕೆಟ್, ಗುರುತಿನ ಪತ್ರ, ಪರೀಕ್ಷೆಗೆ ಬೇಕಾದ ಅಗತ್ಯ ಸಾಮಗ್ರಿಗಳು ಅಂದರೆ ಕಂಪಾಸ್ ಪೆಟ್ಟಿಗೆ ಇತ್ಯಾದಿಗಳನ್ನು ಇಟ್ಟುಕೊಂಡಿರುವ ಬಗ್ಗೆ ಪರಿಶೀಲಿಸಿಕೊಳ್ಳಿ.
8. ಹಾಲ್ ಟಿಕೆಟ್ ನಲ್ಲಿರುವ ನಿಮ್ಮ ನೋಂದಣಿ ಸಂಖ್ಯೆಯು ಯಾವ ಕೊಠಡಿಗೆ ಬರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗೇನಾದರೂ ಗೊತ್ತಾಗದಿದ್ದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿನ ಮಾರ್ಗದರ್ಶಕರಿಂದ ಮಾಹಿತಿ ಪಡೆದುಕೊಳ್ಳಿ.
9. ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಹಾಲ್ ಟಿಕೆಟ್,ಗುರುತಿನ ಪತ್ರ, ಪರವಾನಿಗೆ ಇರುವ ಬರವಣಿಗೆಯ ಸಾಮಗ್ರಿಗಳನ್ನು ಹೊರತುಪಡಿಸಿ ಬೇರೆನೂ ನಿಮ್ಮ ಬಳಿ ಇಲ್ಲದಿರುವುದನ್ನು ಒಂದಲ್ಲ ಎರಡು ಬಾರಿ ಪರಿಶೀಲಿಸಿಕೊಂಡು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಿ.
10. ಯಾವುದೇ ಕಾರಣಕ್ಕೂ ಪರೀಕ್ಷೆ ಇನ್ನೇನು ಸ್ವಲ್ಪ ಹೊತ್ತು ಇದೆ ಎನ್ನುವವರೆಗೂ ಓದುವುದು ಬೇಡ. ಇದರಿಂದ ಅನಗತ್ಯ ಗೊಂದಲ ಉಂಟಾಗುತ್ತದೆ. ಪರೀಕ್ಷಾ ಸಮಯದಲ್ಲಿ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿ.

ಹಾಲಕರಿಗೆ ಕಿವಿಮಾತು

1. ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಲು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಿ. ಆದರೆ ಅನಗತ್ಯ ಒತ್ತಡ ಹೇರಬೇಡಿ.
2. ನಿಮ್ಮ ಮಕ್ಕಳ ಸಾಮರ್ಥ್ಯದ ಬಗ್ಗೆ ನಿಮಗೆ ಸ್ಪಷ್ಟ ಪರಿಕಲ್ಪನೆ ಇರಲಿ. ಯಾವುದೇ ಕಾರಣಕ್ಕೂ ಮತ್ತೊಬ್ಬರೊಂದಿಗೆ ಹೋಲಿಸಬೇಡಿ. ಧನಾತ್ಮಕ ಉತ್ತೇಜನ ನೀಡಿ.
3. ಅತಿಯಾದ ನಿರೀಕ್ಷೆ ಬೇಡ.
4. ಸೂಕ್ತ ಮನಸ್ಥಿತಿಯ ಮಕ್ಕಳೊಂದಿಗೆ ಸ್ನೇಹಭಾವದಿಂದ ವರ್ತಿಸಿ.
5. ಯಾವುದೇ ಕಾರಣಕ್ಕೂ ಪರೀಕ್ಷೆ ಮುಗಿದ ನಂತರ ಆ ಪ್ರಶ್ನೆ ಪತ್ರಿಕೆಯನ್ನು ಹಿಡಿದುಕೊಂಡು, ಈ ಪ್ರಶ್ನೆಗೆ ಏನು ಉತ್ತರ ಬರೆದೆ, ಹೀಗೇಕೆ ಬರೆದೆ, ಹಾಗೇಕೆ ಬರೆದೆ ಎಂದು ಮಕ್ಕಳೊಂದಿಗೆ ಚರ್ಚಿಸಬೇಡಿ. ನಾಳೆಯ ಪರೀಕ್ಷೆಗೆ ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸಿ.
6. ಮಕ್ಕಳು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಿಮ್ಮೊಂದಿಗೆ ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ನೀಡಿ.
7. ಹದಿಹರೆಯದ ಮಕ್ಕಳೊಂದಿಗೆ ಸ್ನೇಹ ಭಾವದಿಂದ ವರ್ತಿಸಿ.
8. ಮನೆಗೆ ಬಂದ ಯಾರೊಂದಿಗಾಗಲಿ ನಿಮ್ಮ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಬಹುದು.
9. ಪರೀಕ್ಷೆ ಒಂದೇ ಎಲ್ಲಾ ಅಲ್ಲ ಎಂಬ ಅರಿವಿರಲಿ. ಅದರ ಆಚೆಗೂ ಜಗತ್ತು ವಿಶಾಲವಾಗಿದೆ. ನೂರಾರು ಅವಕಾಶಗಳು ಇವೆ.
10. ಬಟ್ಟಿನಲ್ಲಿ 'ಪೋಷಕರ ಬೆಂಬಲ ಮಕ್ಕಳಿಗೆ ಆನೆ ಬಲ'.

ನಿದ್ರೆಗೊಟ್ಟು ಓದುವುದು ಬೇಡ

ಕೆಲವರು ಪರೀಕ್ಷೆ ಇನ್ನೇನು ಹತ್ತಿರ ಬರುತ್ತಿದೆ ಎಂದು ದೇಹಕ್ಕೆ ವಿಶ್ರಾಂತಿ ನೀಡದೆ, ಸೂಕ್ತ ಸಮಯಕ್ಕೆ ನಿದ್ರೆಗೆ ಜಾರದೆ, ರಾತ್ರಿ ಹನ್ನೆರಡು, ಒಂದು ಗಂಟೆಯವರೆಗೂ ಓದಲು ಆರಂಭಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. ಹೀಗೆ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಲಭಿಸದೆ ಹೋಗಿ ಅನಾರೋಗ್ಯ ಉಂಟಾಗಬಹುದು. "ನಿದ್ರೆ ಇರದವನಿಗೆ ಬುದ್ಧಿ ಇಲ್ಲ" ಎಂಬ ಗಾದೆ ಮಾತಿನಂತೆ ವ್ಯಕ್ತಿಯ ಆರೋಗ್ಯಕ್ಕೆ ಕನಿಷ್ಠ ಆರೇಳು ಗಂಟೆಗಳ ನಿದ್ರೆ ಬೇಕೇ ಬೇಕು. ಎಷ್ಟು ಹೊತ್ತು ಓದಿದಿರಿ ಎಂಬುದು ಮುಖ್ಯವಲ್ಲ. ಎಷ್ಟು ಅರ್ಥ ಮಾಡಿಕೊಂಡಿರಿ ಎಂಬುದು ಬಹು ಮುಖ್ಯ.

ಹಿತಮಿತ ಆಹಾರ ಆರೋಗ್ಯಕ್ಕೆ ಸಾಕಾರ

ಆದಷ್ಟು ಹಿತಮಿತವಾದ ಆಹಾರವಿರಲಿ. ಅತಿ ಹೆಚ್ಚು ತಿನ್ನುವುದು ಬೇಡ, ತಿನ್ನದೇ ಇರುವುದು ಬೇಡ. ಜಂಕ್ ಫುಡ್ ಆಹಾರ ಬೇಡವೇ ಬೇಡ. ಈ ಆಹಾರಗಳು ಆರೋಗ್ಯವನ್ನು ಕಡಿಸುವುದಲ್ಲದೆ, ದೈಹಿಕವಾಗಿ ದುರ್ಬಲ ರನ್ನಾಗಿ ಮಾಡುತ್ತವೆ. ಹೀಗಾಗುವುದರಿಂದ ಓದಿನ ಕಡೆ ಆಸಕ್ತಿ ಕಡಿಮೆ ಆಗಬಹುದು.

ಕಾಡುಹರಟೆ ಬೇಡ

ಕೆಲ ವಿದ್ಯಾರ್ಥಿಗಳು "ಗೂಪ್ತ ಸ್ಥಿತಿ"ಮಾಡುವ ನೆಪದಲ್ಲಿ ಕಾಡು ಹರಟೆ ಹೊಡೆಯುತ್ತಾ ಕಾಲ ಕಳೆಯುವುದನ್ನು ಕೇಳಿ ದ್ವೇಷ, ನೋಡಿದ್ದೇವೆ. ಇದು ಮಾತನಾಡುತ್ತಾ ಕುಳಿತು ಕೊಳ್ಳುವ ಸಮಯವಲ್ಲ.

ಸಾಧನೆ ಕಡೆಗೆ ಸಾಗುವ ಸಮಯ ಈ ಬಗ್ಗೆ ಎಚ್ಚರಿಕೆಯಿರಿ. ಹೀಗಾಗಿ ಗೂಪ್ತ ಎಂಬುದು ಸ್ಥಿತಿಗೆ ಮೀಸಲಾಗಿರಲಿ. ಪರಸ್ಪರ ಗೊತ್ತಿಲ್ಲದ, ಗೊತ್ತಿರುವ ವಿಷಯಗಳನ್ನು ಚರ್ಚಿಸಿ ಹಂಚಿಕೊಳ್ಳಿ. ಅವಮತಿ ಬೇಡ. ಈರ್ಷ ಬೇಡ. ಜ್ಞಾನಾರ್ಜನೆಯ ಪ್ರಧಾನವಾಗಿರಲಿ.

ಮೊಬೈಲ್ ಮಾಯೆಯಿಂದ ದೂರವಿರಿ

ನೀವು ಓದುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಇಟ್ಟುಕೊಳ್ಳಬೇಡಿ. ಬಿಟ್ಟಿರುವುದರೂ ಬಿಡದೇ ಮಾಯೆ ಎಂಬಂತೆ, ಮೊಬೈಲ್ ನಿಮ್ಮನ್ನು ಗೊತ್ತಿದ್ದರೂ, ಗೊತ್ತಿಲ್ಲದೆಯೇ ಆಕರ್ಷಿಸಬಹುದು. ಅತಿ ಹೆಚ್ಚು ಮೊಬೈಲ್ ನೋಡುವುದರಿಂದ ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಸ್ವಲ್ಪ ಸಮಯದವರೆಗೆ ವಿರಾಮ ಬೇಕೆನಿಸಿದರೆ, ಮನೆ ಮಂದಿಯೊಂದಿಗೆ ಕಾಲ ಕಳೆಯಿರಿ. ಸ್ವಲ್ಪ ಸಮಯ ಆಟವಾಡಿ. ದೂರದರ್ಶನದ ಒಂದೆರಡು ಉತ್ತಮ ಪೋಗ್ರಾಮ್ ಗಳನ್ನು ನೋಡಿ.

ಏನಾಗುತ್ತೋ ಎಂಬ ಆತಂಕ ಬೇಡ

ಸುಖಾ ಸುಮ್ಮನೆ ಏನೇನೋ ಕಲ್ಪಿಸಿಕೊಂಡು ಭಯಪಡಬೇಡಿ. ನಾನು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡು ಬಿಟ್ಟರೆ ಎಂಬ ಅನಗತ್ಯ ಊಹಾತ್ಮಕ ಆಲೋಚನೆಗಳು ಬೇಡ. ನಿಮ್ಮ ಸಾಮರ್ಥ್ಯದ ಬಗೆಗೆ ನಿಮಗೆ ಆತ್ಮವಿಶ್ವಾಸವಿರಲಿ. ಹಾಗೆಯೇ ಅಕಸ್ಮಾತ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಪ್ರಪಂಚವೇನು ಮುಳುಗಿ ಹೋಗುವುದಿಲ್ಲ. ಮತ್ತೆ ಪ್ರತಿದೇವಳು ಸಾಕಷ್ಟು ಅವಕಾಶಗಳಿವೆ. ಹಾಗಂತ ಸೋಮಾರಿತನವು ಬೇಡ.

ಪಠ್ಯಪುಸ್ತಕಗಳಲ್ಲಿನ ವಿಷಯ ವಸ್ತುವನ್ನು ಅನುಸರಿಸಿ ಸಾಕು

ನಿಮಗೆ ಒದಗಿಸಿರುವ ಪಠ್ಯಪುಸ್ತಕಗಳಲ್ಲಿಯೇ ವಿಷಯ ವಸ್ತುವನ್ನು ಸ್ಪಷ್ಟವಾಗಿ, ನಿಖರವಾಗಿ ನೀಡಲಾಗಿದೆ. ಇವುಗಳನ್ನು ಅನುಸರಿಸಿದರೆ ಸಾಕು. ಅದನ್ನು ಬಿಟ್ಟು ಆ ನೋಟ್ಸ್, ಈ ನೋಟ್ಸ್, ಹಳೆಯ ನೋಟ್ಸ್, ಆ ಟಿಪ್ಪಣಿ, ಈ ಟಿಪ್ಪಣಿ ಎಂಬ ಗೊಂದಲ ಬೇಡ. ಒಂದೇ ವಿಷಯದ ಹತ್ತಾರು ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಓದುವುದು ಬೇಡ. ನೀವೇ ಬರೆದಿರುವ ನೋಟ್ ಪುಸ್ತಕ ಸಾಕು. ಅನುಮಾನಗಳಿದ್ದಲ್ಲಿ ಮಾತ್ರ

ಹಂಪಿ ಟೈಮ್ಸ್
ವಿಜಯನಗರದ ಹೆಮ್ಮೆ
ಕನ್ನಡ ದಿನಪತ್ರಿಕೆ
SSLC ವಿದ್ಯಾರ್ಥಿಗಳಿಗಾಗಿ
ಹೈಸ್ಕೂಲ್ ಮತ್ತು ಸರಳ ಅಭ್ಯಾಸಕ್ಕೆ
ತಜ್ಞ ಶಿಕ್ಷಕರಿಂದ ಸುಲಭ ಅಂಶಗಳು
ನಿಮ್ಮ ಹಂಪಿ ಟೈಮ್ಸ್ ದಿನಪತ್ರಿಕೆಯಲ್ಲಿ

scan to read epaper



9 ಜುಲೈ 2024 ರಿಂದ ಪ್ರತಿದಿನ

ನಿಮ್ಮ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ!

ಬೇರೆಯದರ ಸಹಾಯ ಪಡೆಯಿರಿ.

ಭಕ್ತಿಯು ಇರಲಿ... ಪ್ರಯತ್ನ ನಿರಂತರವಿರಲಿ....

ದೇವರ ಅನುಗ್ರಹವಿದ್ದರೆ ಸಕಲ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬುದು ನಮ್ಮ ನಂಬಿಕೆ. ಹಾಗೆ ತಮ್ಮ ಇಷ್ಟದ ದೇವರ ಮೇಲೆ ನಂಬಿಕೆಯನ್ನು ಇಟ್ಟುಕೊಳ್ಳುವುದು ತಪ್ಪೇನಲ್ಲ. ಆದರೆ ನಮ್ಮ ಪ್ರಯತ್ನವಿಲ್ಲದಿದ್ದರೆ ದೇವರು ತಾನೇ ಏನು ಮಾಡಿಯಾನು? ಹಾಗಾಗಿ ನಿಮ್ಮ ನಿರಂತರ ಪ್ರಯತ್ನವೇ ನಿಮ್ಮ ಯಶಸ್ಸಿನ ಮೂಲ. ಕಾಯಕವೇ ಕೈಲಾಸ. ಸತತ ಅಭ್ಯಾಸಂ ವಿದ್ಯಾರ್ಥಿ ಲಕ್ಷಣಂ. ವಿದ್ಯಾ ಸಾಧನಂ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ.

ಪರೀಕ್ಷಾ ಕೊಠಡಿಯಲ್ಲಿ ಅನುಸರಿಸಬೇಕಾದದ್ದು

ತಮ್ಮದೇ ನೋಂದಣಿ ಸಂಖ್ಯೆಯಲ್ಲಿ ತಾವು ಕುಳಿತಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಪರೀಕ್ಷಾ ಕೊಠಡಿಯಲ್ಲಿ ಅನಗತ್ಯ ಮಾತುಕತೆ ಬೇಡ. ಕೊಠಡಿ ಮೇಲ್ವಿಚಾರಕರೊಂದಿಗೆ ಸೌಜನ್ಯದಿಂದ ವರ್ತಿಸಿ. ನಿಮಗೆ ಉತ್ತರ ಬರೆಯಲು ಕೊಟ್ಟಿರುವ ಉತ್ತರ ಪತ್ರಿಕೆಯಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಅಂದರೆ ಹಾಲ್ ಟಿಕೆಟ್ ನಂಬರ್, ವಿಷಯ ಇತ್ಯಾದಿ ಅಗತ್ಯ ಮಾಹಿತಿಗಳನ್ನು ಎಚ್ಚರದಿಂದ ನಿಧಾನವಾಗಿ ತುಂಬಿ. ಗೊತ್ತಾಗದಿದ್ದಲ್ಲಿ ಕೊಠಡಿ ಮೇಲ್ವಿಚಾರಕರಿಂದ ಮಾಹಿತಿ ಪಡೆದುಕೊಳ್ಳಿ. ಇದು ಅತ್ಯಂತ ಪ್ರಮುಖವಾದ ವಿಷಯ. ಪ್ರಶ್ನೆ ಪತ್ರಿಕೆ ನೀಡಿದ ತಕ್ಷಣವೇ ಉತ್ತರ ಬರೆಯಲು ಆರಂಭಿಸಬೇಡಿ. ಒಂದೆರಡು ನಿಮಿಷ ಪ್ರಶ್ನೆಪತ್ರಿಕೆಯನ್ನು ಸಮಾಧಾನದಿಂದ ಓದಿ. ನಂತರ ಉತ್ತರ ಬರೆಯಲು ಆರಂಭಿಸಿ. ಉತ್ತರ ಪತ್ರಿಕೆಯಲ್ಲಿನ ಮಾರ್ಚಿನ ಹೊರಗಡೆ ಪ್ರಶ್ನೆ ಸಂಖ್ಯೆಯನ್ನು ಬರೆದ ನಂತರವೇ ಉತ್ತರ ಬರೆಯಲು ಆರಂಭಿಸಿ. ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ಗೊತ್ತಿರದ ಪ್ರಶ್ನೆಗಳಿಗೆ ಅನಗತ್ಯವಾಗಿ ಚಿಂತಿಸುತ್ತಾ ಕೊರುವುದರಿಂದ ಸಮಯ ವ್ಯರ್ಥವಾಗುತ್ತದೆ. ಹಾಗೆಯೇ ಪ್ರತಿ ಪ್ರಶ್ನೆಯು ಎಷ್ಟು ಉತ್ತರವನ್ನು ಬಯಸುತ್ತದೆಯೋ ಅಷ್ಟೇ ಉತ್ತರವನ್ನು ಬರೆಯಿರಿ. ವಿಷಯ ಗೊತ್ತಿದೆ ಎಂದು ಹೆಚ್ಚು ಹೆಚ್ಚು ಬರೆಯುತ್ತಾ ಹೋದರೆ ಮುಂದಿನ ಪ್ರಶ್ನೆಗಳಿಗೆ ಉತ್ತರಿಸಲು ಸಮಯದ ಅಭಾವ ಉಂಟಾಗುತ್ತದೆ. ವಿಶೇಷವಾಗಿ ಕಲಾವಿಭಾಗದ ವಿದ್ಯಾರ್ಥಿಗಳು ಪ್ರಬಂಧ ಮಾದರಿಯ ಪ್ರಶ್ನೆಗಳಿಗೆ ಉತ್ತರಿಸುವಾಗ ಬಹಳ ಎಚ್ಚರಿಕೆಯಿಂದ ಮತ್ತು ಅಗತ್ಯವಿರುವಷ್ಟು ಉತ್ತರವನ್ನು ಮಾತ್ರವೇ ಬರೆಯಿರಿ. ಒಂದು ಪ್ರಶ್ನೆಗೆ ಜಾಸ್ತಿ ಉತ್ತರಿಸುವುದು ಇನ್ನುಳಿದ ಪ್ರಶ್ನೆಗಳಿಗೆ ಉತ್ತರಿಸಲು ಸಮಯದ ಅಭಾವ ಉಂಟಾಗಬಹುದು. ಹೀಗಾಗಿ ಸಮಯದ ನಿರ್ವಹಣೆ ತುಂಬಾ ಮುಖ್ಯ. ಚಿತ್ರಗಳನ್ನು ಕಾಣು ಚಿತ್ರವಿಲ್ಲದೆ ಸ್ಪಷ್ಟವಾಗಿ ಎದ್ದು ಕಾಣುವಂತೆ ಬಿಡಿಸಿ.

ಬರೆಯೋದಕ್ಕೆ ಮುಗಿದ ಮೇಲೆ

ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ ಮೇಲೆ ಕೊನೆಯ ಕನಿಷ್ಠ ಹತ್ತು ನಿಮಿಷ ಮುಂಚಿತವಾಗಿ ನಿಮ್ಮ ಹಾಲ್ ಟಿಕೆಟ್ ಸಂಖ್ಯೆ ನಮೂದಿಸಿದ ಬಗ್ಗೆ, ಮತ್ತು ಎಲ್ಲಾ ಪ್ರಶ್ನೆಗಳ ಉತ್ತರದ ಸಂಖ್ಯೆಗಳನ್ನು ಮಾರ್ಚ್ ಹೊರಗೆ ನಮೂದಿಸಿದ ಬಗ್ಗೆ ಖಾತ್ರಿಪಡಿಸಿಕೊಳ್ಳಿ.

ಮುಗಿದ ಪರೀಕ್ಷೆ ಬಗ್ಗೆ ಚರ್ಚೆ ಬೇಡ

ಪರೀಕ್ಷೆ ಮುಗಿದ ಬಳಿಕ ಆ ಪರೀಕ್ಷೆಯ ಬಗೆಗೆ ಯಾವುದೇ ಚರ್ಚೆ ಬೇಡ. ನಾಳಿನ ಪರೀಕ್ಷೆಯ ಬಗೆಗೆ ಗಮನ ಹರಿಸಿ.

ಧೈರ್ಯವಿರಲಿ

'ಧೈರ್ಯಂ ಸರ್ವತ್ರ ಸಾಧನಂ' ಎನ್ನುವಂತೆ ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಿ. ಅನಗತ್ಯ ಭಯ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ನಿಮ್ಮ ಅಂತಃಶಕ್ತಿಯನ್ನು ಕುಗ್ಗಿಸುತ್ತದೆ. ಅವರಿವರ ಮಾತುಗಳಿಗೆ ಕಿವಿ ಗೊಡಬೇಡಿ.

ಕೊನೆಯ ಮಾತು

ಪರೀಕ್ಷೆ ಎಂದರೆ ಒಂದು ಹಬ್ಬ. ಅದರಲ್ಲಿ ಆನಂದದಿಂದ, ಆತ್ಮಸ್ಥೈರ್ಯದಿಂದ ಪಾಲ್ಗೊಳ್ಳಿ. ಪರೀಕ್ಷೆಗಳಿಲ್ಲ ಮುಗಿದಾದ ಬಳಿಕ ಫಲಿತಾಂಶ ಏನಾಗುತ್ತದೋ, ಏನೋ ಎಂಬ ಅನಗತ್ಯ ಆತಂಕ ಬೇಡ. ನಿರಾಳವಾಗಿರಿ. ನೀಟ್, ಸಿಇಇ ಪ್ರವೇಶ ಪರೀಕ್ಷೆ ಬರೆಯುವವರು ಆ ಬಗ್ಗೆ ಗಮನ ಹರಿಸಿ. ಫಲಿತಾಂಶ ಬಂದಾದ ಬಳಿಕ ತಮ್ಮ ಆಸಕ್ತಿದಾಯಕ ಕೋರ್ಸ್ ಗಳಿಗೆ ಸೇರಿಕೊಳ್ಳಿ. ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ಎಲ್ಲರಿಗೂ ಶುಭವಾಗಿಲಿ.

**ನಿನ್ನೆ ಏಳಿಗೆಗೆ ನೀನೆ ಶಿಲ್ಪ
ಎಲ್ಲರಿಗೂ ಶುಭವಾಗಲಿ**

ನಾನು ಬುದ್ಧಿಶಾಲಿ, ನಾನು ಸಾಧಿಸಬಲ್ಲೆ ! | DREAM BIG, STUDY HARD, ACHIEVE MORE !

